

# ಮಾನವನು “ಇಲ್ಲವೆಂದು” ಹೇಳಿದಾಗ ದೇವರು

## “ಇದೆ” ಎನ್ನುತ್ತಾನೆ

(5:12-42)

ಪರಿಣಾಮದ್ವಾರೆ ನಾವೆಂಬೋಮತ್ತೆದ ಸರಕಾರಗಳ ಕೈನ್ಯತ್ವವನ್ನು ನಾಶಮಾಡಲು ತಯಾರಿಸಿದವು. ಕೈನ್ಯತ್ವದ ಅರಂಭದ ದಿನಗಳಲ್ಲ, ರೋಮ ಸರಕಾರದ ಆಧಿಕರ್ತೆಯ ಅಧಿಕಾರವು ನಭೀಯ ವಿರುದ್ಧ ತಿರುಗಿತು. ಇತ್ತೀಚಿನ ಇತಿಹಾಸದಲ್ಲಿ, ಕರ್ಮಸಿನಂ ಕೈನ್ಯತ್ವದ ಪ್ರಭಾವವನ್ನು ಚೊಂಟಕುಗೊಳಿಸುವ ತಯಾರಿತ್ವ ಮಾಡಿದೆ. ಈ ಸಂಖ್ಯೆಯ ನಾಯಕರಾಗಳ ಯೆಣುತ್ತಿನ್ನಾಗಳೇ ಆತನ ಅಪ್ರೋಣಲರಾಗಳೇ ಶ್ರಾಂತಿಕಾಲಿಗಳಲ್ಲ ಎಂದು ತಿಜಿದುಕೊಳ್ಳುವಲ್ಲ ಬಿಫಲರಾಗಿದ್ದಾರೆ.<sup>1</sup>

ನಾಮಾನ್ಯವಾಗಿ ಹಾಜ್ಞಾತ್ಯ ಜಗತ್ತು ಮತ್ತು ನಿರ್ಧಿಷ್ಟವಾಗಿ ಅಮೇರಿಕದಲ್ಲ, ನಾವು ಕೈನ್ಯತ್ವವನ್ನು ಪ್ರಜಾಪ್ರಭುತ್ವದೊಂದಿಗೆ ನಲನಮಾನವೆಂದು ಹಲಗಣಿಸುತ್ತೇಂದೆ. ಆದರೆ ಕೈನ್ಯನು ತನ್ನ ಅನುಮತಿಯ ಮುತ್ತೆಯನ್ನು ಯಾವುದೇ ಸರಕಾರದ ಹಡ್ಡಿಯ ಮೇಲೆ ಹಾಕಿಲ್ಲ. ನಮ್ಮ ಧರ್ಮವನ್ನು ನ್ಯಾತಂತ್ಯದ ವಾತಾವರಣದಲ್ಲಿ ಆಜಿಲನುವದು ಸರಳವಾಗಿರುತ್ತದೆಯೇ ಹೊರತು ದಬ್ಬಾಳಿಕೆಯ ವಾತಾವರಣದಲ್ಲಿ ಅಲ್ಲ. ಆದರೆ ಹೊನ್ ಒಡಂಬಿಕೆಯೆಯ ನಾವು ಯಾವುದೇ ಪ್ರಕಾರದ ಸರಕಾರ ಇದ್ದರೂ ಒಳ್ಳೆಯ ಸ್ವಾಂತ್ರ್ಯದ ವಿಭಾಗಿರಬೇಕೆಂದು ಬಯಸುತ್ತದೆ. ರೋಮವು ಜಗತ್ತನ್ನು ತನ್ನ ಕಜ್ಞಿಣಿದ ಮುಕ್ಕಿಯಲ್ಲಿ ಹಿಡಿದುಕೊಂಡಿತ್ತು ಮತ್ತು ಕ್ಷಾರ ಹಿಂಸಕ ನಿರ್ಲೇಣ ಸಿಂಹಾಸನದ ಮೇಲೆ ಇರುವಾಗ ಹೊಲನು ಬರೆದನು:

ಹೃತಿಮನಷ್ಯನು ತನ್ನ ಮೇಲರುವ ಅಧಿಕಾರಗಳಿಗೆ ಅಧಿನಾಗಿರಿ; ಯಾಕೆಂದರೆ ದೇವರಿಂದ ಹೊರತು ಒಬ್ಬಿಗೂ ಅಧಿಕಾರಬಿರುವುದಿಲ್ಲ; ಇರುವ ಅಧಿಕಾರಗಳ ದೇವರಿಂದ ನೇಬಿನಲ್ಲಿಷ್ಟಿರುವುದು. ಆದದರಿಂದ ಅಧಿಕಾರಕೈ ಎದುರು ಜಿಂಳುವವನು ದೇವರ ನೇಮಕವನ್ನು ಎದುಲನುತ್ತಾನೆ; ಎದುಲನುವವರು ಶಿಕ್ಷೇಗೊಳಿಸುವರು. ಕೆಷ್ಟಕೆಲನ ಮಾಡುವವಸಿಗೆ ಅಧಿಕರಿತಿಂದ ಭಯಿಬಿರುವುದೆ ಹೊರತು ಒಳ್ಳೆ ಕೆಲನಮಾಡುವವಸಿಗೆ ಭಯಿಬೇನೂ ಇಲ್ಲ. ನಿಂನು ಅಧಿಕಾರಿಗೆ ಭಯಿಹಡಿದೇ ಇರಬೇಕೆಂದು ಅಹೇಳಿಸುತ್ತಿರುವೀಲೇ? ಒಳ್ಳೆದನ್ನು ಮಾಡು; ಆಗ ಆ ಅಧಿಕಾರಿಯಿಂದೇ ನಿನಿಗೆ ಹೊಗಳಿಕೆಯಿಂಬಾಗುವದು; ಅವನು ನಿನ್ನ ಹಿತಕ್ಕೊಳ್ಳುವುದು ದೇವರ ನೇವಕನಾಗಿದ್ದಾನ್ನಿಲ್ಲ. ಆದರೆ ನಿಂನು ಕೆಷ್ಟದನ್ನು ಮಾಡಿದೆ ಭಯಿಹಡಬೇಕು. ಅವನು ನುಮ್ಮೆನೆ ಕೈಯಲ್ಲಿ ಕತ್ತಿಯನ್ನು ಹಿಡಿದಿಲ್ಲ; ಅವನು ದೇವರ ನೇವಕನಾಗಿದ್ದ ಕೆಷ್ಟದನ್ನು ನಡಿಸುವವಸಿಗೆ ದೇವರ ದಂಡನೆಯನ್ನು ಬಿಧಿಸುತ್ತಾನೆ. ಆದಕಾರಣ ದಂಡನೆಯಾದಿತೆಂದು ಮಾತ್ರವಲ್ಲದೆ ಮನಸ್ಸಿಗೆ ನ್ಯಾಯವಾಗಿ ತೋರುವದಲ್ಲಾ ಅವಸಿಗೆ ಅಧಿನಾಗಿಸುವದು ಅವಶ್ಯ (ರೋಮಾತ್ಮಕ 13:1-5).

ಈ ವಾಕ್ಯವನ್ನು ಗಮನಿಸಿ, “ದೇವರಿಂದ ಹೊರತು ಒಬ್ಬಿಗೂ ಅಧಿಕಾರಬಿರುವುದಿಲ್ಲ; ಇರುವ ಅಧಿಕಾರಗಳ ದೇವರಿಂದ ನೇಬಿನಲ್ಲಿಷ್ಟಿರುವುದು” ಅಗಿದ್ದಾರೆ. ಇದರಿಂದ ತ್ವರಿತೊಂದೂ

ನರಕಾರವು ದೇವರಿಂದ ಅನುಮತಿಯನ್ನು ಪಡೆದಿರುತ್ತದೆ ಎಂದಧರ್ಶವಲ್ಲ ಮತ್ತು ದೇವರ ಮಾರ್ಗದರ್ಶನವನ್ನು<sup>2</sup> ಹೊತ್ತೆನ್ನಾಯ್ದುತ್ತದೆ ಎಂದೂ ಅಲ್ಲ, ಇದರಿಂದ ಬಹುದಿನದ ಹಿಂದೆ ದೇವರು ಮನುಕುಲದ ಒಜ್ಞಿಗಾಗಿ ನಾಗರಿಕ ನರಕಾರದ ಪರಿಕಲ್ಪನೆಯನ್ನು ಪರಿಜಯಿಸಿದನು. ನಾಗರಿಕ ನರಕಾರವಿಲ್ಲದಿರುವಳ್ಳ ಅರಾಜಕರೆ ಮತ್ತು ಅವುಗಳೆಯ ಆಳುತ್ತದೆ. ಕೆಲವೊಂದು ಪರಿಸ್ಥಿತಿಗಳನ್ನು ಜಟ್ಟರೆ ಪ್ರತಿಯೊಂದು ನರಕಾರವು (ಅತಿ ಅನ್ಯಾಯಮಾಡುವ ನರಕಾರವೂ ಈಡಾ) ಯಾರು ನಿಯಮಗಳನ್ನು ಕೈಕೊಳ್ಳುತ್ತಾರೋ ಅವರಿಗೆ ಒಳ್ಳೆಯದನ್ನು ಮಾಡುವದು ಮತ್ತು ಅವಿಭೇಯರಾಗುವವರಿಗೆ ಶಿಕ್ಷೆಯನ್ನು ಹೊಡುವದು ಪ್ರತಿನರಕಾರದ ಒಂದು ನಿಯಮ ವಾಗಿದೆ.

ನರಕಾರದ ಕಡೆಗೆ ನಮಗಿರುವ ಮೂಲ ಜವಾಬ್ದಾರಿಯನ್ನು ಮಾರು ಮಾತುಗಳಲ್ಲ ನಂಕ್ಕೆಲ್ಲಿನಬಹುದು. ಹಣವನ್ನು ಸಂದಾಯಮಾಡು, ಶ್ರಾದ್ಧಿನು, ಮತ್ತು ವಿಧೇಯನಾಗಿ. (1) ನಾವು ನಮ್ಮ ತೆಲಿಗೆಯನ್ನು ಸಂದಾಯಮಾಡಬೇಕು ಯೀಂನು ಇದನ್ನು ಮತ್ತಾಯ 22:17-21ರಲ್ಲ ಸ್ವಷ್ಟಮಾಡುತ್ತಾನೆ, ಮತ್ತು ಹೌಲನು ರೋಮಾತ್ರ 13:6, 7ರಲ್ಲಿ<sup>3</sup> ಪುನಃ ಒತ್ತಿ ಹೇಳುತ್ತಾನೆ. (2) ನಾವು ನರಕಾರದ ಎಲ್ಲ ಅಧಿಕಾರಗಳಾಗಿ ಶ್ರಾದ್ಧಿನ ಬೇಕು (1 ತೆಂಬೆಫೆ 2:1, 2). (3) ನಾವು ಭಾಬಿಯಲ್ಲಿರುವ ಕಾನುನುಗಳಿಗೆ ವಿಧೇಯರಾಗಿರೇಬೇಕು. ಅದಕ್ಕೆ ಹೊತ್ತೆಯಾಗಿ ಹೌಲನ ನೇರವಾದ ಹೋಧನೆಗಳನ್ನು, ಹೇತುನು ಬರೆಯುತ್ತಾನೆ, “ಮನುಷ್ಯರು ನೇಣಿಸಿರುವ ಯಾವ ಅಧಿಕಾರಕ್ಕೂದೂ ಈತನೆ ನಿಖಿತ ಅಧಿನರಾಗಿಲ. ಅರನನು ಸಾರ್ಥಕ ದಿಕಾಲಿ ಎಂತಲೂ ಬೆಲೆ ಅಧಿಪತಿಗಳಿಗೆ ದೇವರ ಜಿತುಪಾಗಿದೆ ...” (1 ಹೇತು 2:13-15). ಹೇತುನು ನಹ ನಿಜವಾದ ವಿಧೇಯತೆಯ ಗೌರವವನ್ನು ಒಳಗೊಂಡಿರುತ್ತದೆ ಎಂದು ನೂಡಿಸಿದ್ದಾನೆ. “ಅರನನನ್ನು ಗೌರವಿಸಿಲ” ಎಂದು ಆತನು ಹೇಳಿದನು (1 ಹೇತುನು 2:17). ಕೆಲ ಭಾಷಾಂತರಕಾರ್ಯ “ಗೌರವ” ಎಂಬ ಪದವನ್ನು “ಮಯಾದೆ”<sup>4</sup> ಎಂಬುವದಲಿಂದ ಏರವಲು ಪಡೆದಿದ್ದಾರೆ. “ಆದರೆ ಒಂದು ಚೇಳಿ ನರಕಾರದ ನಾಯಕರುಗಳಿಗೆ ನನ್ನ ಗೌರವಕ್ಕೆ ಹಾತುರಾಗಿದೆ ಹೋದರೆ?” ಎಂದು ಕೆಲವರು ವಿರೋಧಿಸಬಹುದು, ಹೇತುನೇಂದನೆ ಮಾತನಾಡಿದ “ಅರನನು” ನೀರೋದೆ ಎಂಬುದವನ್ನು ಜ್ಞಾಹಿಸಿಕೊಳ್ಳಲಿ. ಒಂದು ಚೇಳಿ ನೀವು ಒಬ್ಬ ವ್ಯಕ್ತಿಗೆ ಮಾಯಿಸದೆಯನ್ನು ಕೊಡಬೇ ಹೋದರೂ. ಆತನ ನ್ನಾನಕ್ಕೆ ಕೊಡಿಲ.

ಈ ಮೂಲಕ ಹೊನ ಒಡಂಬಡಿಕೆಯ ಹೋಧನೆಯು ನಮ್ಮ ನಧ್ಯದ ಅಧ್ಯಯನದ ಹಿನ್ನಲೆಯಾಗಿ ಕಾಯ್ದ ಮಾಡುತ್ತದೆ. ಈ ಹಾರದಳ್ಳ, ಕೆಲ ಪ್ರಶ್ನೆಗಳನ್ನು ನಾವು ಪರಿಶ್ಲೇಷಿಸಬಯಿಸುತ್ತೇವೆ: ನಾವು ದೇಶದ ನಿಯಮಗಳಿಗೆ ವಿಧೇಯರಾಗಬಾರದ ಸಮಯವು ಉಂಬಾ? ಕೆಲನಂದಭರಗಳಲ್ಲ ಅಧಿಕಾರಿಗಳಿಗೆ ಅಬಿಧೇಯರಾಗಬೇಕೆಂದಾಗ, ನಮ್ಮನ್ನು ನಾವು ಉತ್ತರ ಸಮಯದಲ್ಲ ಹೇಗೆ ನಡೆಸಿಕೊಳ್ಳತ್ತೇವೆ? ಇದನ್ನು ಮನದಲ್ಲ ಇಟ್ಟಿಕೊಳ್ಳಲಿ ಈಗ ನಮ್ಮ ಅಭ್ಯಾಸದ ಕಡೆಗೆ ತಿರುಗೇಣ, 5:12-42.

ಕುಂಬಸಾದ ಇಕ್ಕೆಕನನ್ನು ವಾಸಿಮಾಡಿದ ಮೇಲೆ ಹೇತು ಮತ್ತು ಯೋಹಾನರು ನೇರ ಹಿಡಿಯಲ್ಪಟ್ಟಾಗಿ, ನಷ್ಟೇದಿನ ಅವರಿಗೆ “ಆ (ಯೀನುಬಿನ) ಹೆನ್ನಲನಳ್ಳ ಮಾತನಾಡಲಾಭಾರದು ಮತ್ತು ಬೋಧಿಸಿನ ಅಭಿವೃದ್ಧಿ ಅಳುತ್ತದೆ” (4:18; ಒತ್ತಿ ಹೇಳಿದ್ದ ನನ್ನದು). ಅಗ್ರೋಣ್ಯಲರು ಆ ಮಂಡಳಿಗೆ ದೇವರಿಗಿಂತ ನಿಮಗೆ ವಿಧೇಯರಾಗಿರಬೇಕೆ (ಪಜನ 19) ಎಂದು ಕೆಳಿದರು, ಮತ್ತು ಅವರು ಮುಂದುವರೆಸುತ್ತು “ದೇವರ ವಾಕ್ಯವನ್ನು ದೃಷ್ಟಿಯಿಂದ ಹೇಳುವವರಾದರು” (ಪಜನ 31). ಈ ಹಾರಪು ತೆರೆದಂತೆ ...

... ಇದಲ್ಲದೆ ಅಭೋಣ್ಯಲರ ಕೈಯಿಂದ ಅನೇಕ ನಾಜಕ ಕಾಯ್ದಣಳೂ ಅಧ್ಯುತ್ತ ಕಾಯಗಳೂ ಜನರಲ್ಲ ನಡೆಯುತ್ತ ಇದ್ದವು. ಮತ್ತು ಎಲ್ಲರು ಒಗ್ಗಟ್ವಾಗಿ ನೊಲೊಮೊನ ಮಂಬಹದಳ್ಳ ಇರುತ್ತಿದ್ದರು. [ಕಾಳನಲು ಮತ್ತು ಹೋಧಿನಲು<sup>5</sup>] ... ಅವರ

ಜೀವತೆಯಲ್ಲಿರುವದಕ್ಕೆ ಬುಕ್ಕಾಡುವರೂಳಗೆ ಒಬ್ಬಿಗೂ ಧ್ವನಿಗೂ ಅದರೂ ಜನರು ಅವರನ್ನು ಬಹಳವಾಗಿ ತೊಂಡಾಡುತ್ತಿದ್ದರು; ಮತ್ತು ಇನ್ನು ಎಷ್ಟೂ ಮಂದಿಗಂಡಸರೂ ಹೆಂಗಸರೂ ಕರ್ತನಾಗಿ ನಂಜಕೆಯಡುವವರಾಗಿ ಅವರ ಮಂಡಳಿಯಲ್ಲ ಸೇಲಕೊಳ್ಳುತ್ತಿದ್ದರು (5:12-14).

ಇನ್ನೊಂದು ಮಾತನಾಗಿ ಹೇಳಬೇಕೆಂದರೆ, ಅಪೋಸ್ತಲರಾದ, ಹೇತು ಮತ್ತು ಯೋಹಾನರು ಹೊದಲು ತೊಂದರೆಗಿರಾದ ಸ್ಥಳದಲ್ಲಿಯೇ ಇದನ್ನು ಮಾಡುತ್ತಿದ್ದರು!

### ಜನಪ್ರಿಯತೆ (5:15, 16)

ಅಪೋಸ್ತಲರ ಜನಪ್ರಿಯತೆ ಮತ್ತು ಅಪೋಸ್ತಲರ ಶಕ್ತಿ ಎರಡೂ ಪಜನ 15 ಮತ್ತು 16ರಲ್ಲಿ ಒಮ್ಮೆ ಹೇಳಲ್ಪಟ್ಟಿದೆ:

... ಹೀಗಿರುವದಲಿಂದ ಜನರು ರೋಗಿಗಳನ್ನು ದೊಳಗೆ ಮೇಲೆಯೂ ಹಾಸಿಗೆಗಳ ಮೇಲೆಯೂ ಇಟ್ಟಿ ಇವರಳ್ಳಿ ಯಾವನ ಮೇಲಾದರೂ ಜಿಳಿಗಳ ಎಂದು ಅವರನ್ನು ಜಳಿದಿಗೆ ದೇಗೆದುಕೊಂಡು ಹೇಡ್ರನು ಬಿರುಬಾಗ್ನಿ ಅವನ ಸರಳ ಬಿರುತ್ತಿದ್ದರು. ಯೆರಾಸಲೇಭಿನ ಸುತ್ತಾಪುರವ ಉರುಗಳ ಜನರು ಸಹರೋಗಿಗಳನ್ನು ದೆವ್ಘರ್ ಕಾಬಿಡ್ದವರನ್ನು ಹೊತ್ತುಕೊಂಡು ಗುಂಪುಗುಂಪಾಗಿ ಬರುತ್ತಿದ್ದರು; ಅವರೆಲ್ಲಿಗೂ ವಾಸಿಯಾಗುವದು.

ಅಪೋಸ್ತಲರ ಕೃತ್ಯಾಗಳ ಗೌರವವು ಹರಡಿದಂತೆ, ಯಾವ ಸ್ಥಳದಿಂದಾದರೂ ಜನರು, ತಮ್ಮ ರೋಗಿಗಳನ್ನು, ಕೆಷ್ಟೆ ಅತ್ಯಾಗಳ ಹಿಳಿಡಿತರನ್ನು<sup>6</sup> ತೆಗೆದುಕೊಂಡು ಬರಲು ಆರಂಭಿಸಿದರು. ಅಲ್ಲಿಗೆ ಬಂದ ಎಷ್ಟೂಒಂದು ಜನರು ಅಪೋಸ್ತಲರು ಮತ್ತು ಇತರ ಕೈಶ್ಯರು ಇರುವ ಪದೇಳಗಳಲ್ಲಿ ಜನಸಂದರ್ಭದಿಯನ್ನಾಗಿನಾಲ್ಲ, ಅದಕಾರಣ ಅವರು ತಮ್ಮ ಅಪೋಸ್ತಲರು ನಾಗುವ ಮಾನ್ಯದ ಬಳಿ ಸೇಲಬಂದರು, ಹಿಂಗೆ “ಹೇಡ್ರನು”<sup>7</sup> ಬರುವಾಗ ಅವನ ನೆರೆಂಬಾದರೂ ಅವರಲ್ಲಿಬ್ಬರ ಮೇಲಾದರೂ ಜಿಳಿಗಳ ಎಂದು ಬಯಸಿದ್ದರು (ಪಜನ 15). ಹೇಡ್ರನ ನೆರಳು ನಿಜವಾಗಿಯೂ ಯಾಲಿಗಾದರೂ ಸಹಾಯಮಾಡಿದೆಯೋ ಇಲ್ಲವೋ ನಾನಲಿಯೆನು. ಒಂದು ಸಂದರ್ಭದಲ್ಲಿ, ಯೇಸುವಿನ ಲಾಡುಹಿನ ಗೊಂಡಿಯು ಆ ಕಾರ್ಯವನ್ನು ಮಾಡಿತು (ನೋಡಿ ಮತ್ತೊಂದು 9:20-22; 14:36), ಮತ್ತು ಇನ್ನೊಂದು ಸಂದರ್ಭದಲ್ಲಿ ಹೊಲನ ಕೃಪಾಪನ್ನು ಅನೇಕರನ್ನು ಸ್ವಷ್ಟಮಾಡಲು ಬಳಸಿಸಿಕೊಂಡು ಅಲೋಚಿಸಿ ಅಸ್ವಸ್ಥರನ್ನು ಅಲ್ಲಿಡುತ್ತಿದ್ದರು - ಮತ್ತು ಸಂತರ ಅಪೋಸ್ತಲರು ಅಲ್ಲಿ ಬಂದಾಗ, ಅವರು ಅಲ್ಲಿ ನಿಲ್ಲಿತ್ತಿದ್ದರು ಮತ್ತು ಅವರನ್ನು ಬಿಬಿಧಲಿತಯಲ್ಲಿ ಸ್ವಷ್ಟಮಾಡುತ್ತಿದ್ದರು. ಇದು ಹೇಗೆ ಮಾಡಲ್ಪಟ್ಟರಾಗಿ ಹೋಗಿಗಳು ಮತ್ತು ಹೋಗಿರುತ್ತಿರುತ್ತಾರು “ಎಲ್ಲರೂ ವಾಸಿಯಾಗುತ್ತಿದ್ದರು.” (ಇತ್ತಿ ಹೇಳಿದ್ದ ನನ್ನದು.) ಈ ದಿನಗಳಲ್ಲಿ “ಸ್ವಷ್ಟತಾ ಕೂಟದ್ದು” ಸಂತರ ಒಡೆದ ಹೈದರ್ ಕುಂಪರ ಕಿಂಗಿಳಿ ಯಾವಾಗಲೂ ಈ ಮಾತುಗಳು ಗುನುಗುತ್ತಿರುತ್ತವೆ: “ನಿಮ್ಮುಣಿ ಅಗರತ್ವಿರುವ ನಂಜಕೆಯಲ್ಲ” ಎಂಬುದೇ. ಇದು ಹೊನ ಒಡಂಬಿಕೆಯ ಕಾಲಕ್ಕೆ ವಿಭಿನ್ನವಾಗಿರುತ್ತದೆ! ಯೇಸು ಮತ್ತು ಅಪೋಸ್ತಲರು ತಮ್ಮ ಸ್ವಷ್ಟತಾ ಪರಿಗಳನ್ನು ಅಭಿಖಾನವನ್ನು ತೆಯೋಗಿಸಿದಾಗ, ಅವರು ಬಿಫಲರಾಗಿಲ್ಲ.

ತ್ರೈಯೊಂದೂ ಅದ್ಭುತಗಳು “ಯೇಸುವಿನ ಹೆಸಲಳ್ಳಿ” ಮಾಡಲ್ಪಟ್ಟವು (3:6, 16; 4:10), ಮತ್ತು ತ್ರೈಯೊಂದೂ ಬೋಧನೆಯೂ ಹೋಳಿಸಿದ್ದೇನೆಂದರೆ “ಆಕಾಶದ ಕೆಳಗೆ ... ನಾವು ರಚಿಸಿನಲ್ಲಿಡುವೆವು” (4:12). ಅಪೋಸ್ತಲರ ಜನಪ್ರಿಯತೆಯ ಬೆಳೆಯತು. ಅದರ ಜೊತೆ ಸನ್ನೇದಿನೆ ಜೊತೆಯ ಅವರ ಅಬಿಧೇಯತೆಯ ಎದೆಗಾಲಕೆಯ ಹೆಚ್ಚಿತು, ಇದು ಕೆವಲ ಅವರು ಮಂಡಳಿಯಂದ ಹೊರಗೆ ಬರುವತನಕದ ನಂಗತಿಯಾಗಿತ್ತು.

## ನರೇಷನ್ (5:17, 18)

“ಆದರೆ ಮಹಾಯಾಜಕರು<sup>9</sup> ತನ್ನ ಎಲ್ಲ ಸಹಜರರೊಂದಿಗೆ ಎಷ್ಟು ನಿಂತನು. (ಅದು ನಷ್ಟಕಾರ್ಯಗಳು<sup>10</sup> ಹಂಡಿಸಬಾಗಿತ್ತು),”<sup>11</sup> ಮತ್ತು ಅವರು ಮತ್ತು ರದಿಂದ ತುಂಬಿದವರಾಗಿದ್ದರು;<sup>12</sup> ಮತ್ತು ಅವರು ಅಪೋಸ್ತಲರ ತಲೆಗಳ ಮೇಲೆ ಕೈಗಳನ್ನು ಇಟ್ಟರು ಮತ್ತು ಅವರನ್ನು ನಾರ್ವಜಿನಿಕ ನರೇಷನೆಯಲ್ಲ ಹಾಕಿದರು” (ಪಜನಗಳ 17, 18). ಈ ನಾಲ ಕೇವಲ ಹೆಚ್ಚೆ ಮತ್ತು ಯೋಹಾನರಲ್ಲ ಉಂಟಾಗಿ ಅಪೋಸ್ತಲರಲ್ಲಿ ಕೂಡ ನರೇಷನೆಯಲ್ಲ ಹಾಕಲ್ಪಟ್ಟರು. ಮೂಲಭಾಷೆಯಲ್ಲ, “ಅವರನ್ನು ನಾರ್ವಜಿನಿಕ ನರೇಷನೆಗೆ ಹಾಕಿದರು” ಎಂದಿದ್ದು ಅವರ ಅಕ್ಷರನಹ ಅರ್ಥವು ಅವರನ್ನು “ನಾರ್ವಜಿನಿಕವಾಗಿ ಒಪ್ಪಿಸಲಾಯಿತು” ಎಂದು. ಅವರು ಅಪೋಸ್ತಲರ ಜನಪ್ರಿಯತೆಯನ್ನು ತಡಿಮೆ ಮಾಡಬೇಕೆಂದು ಜನರೆಲ್ಲರ ಮುಂದೆಯೇ ಕೊಲೆಗಾರರಂತೆ ನರೆಹಿಡಿದರು ಮತ್ತು ನಾಮಾನ್ಯ ನರೇಷನೆಯಲ್ಲ ಅವರನ್ನು ಇಲಿಸಿದರು.

## ಜಾಹಿರಾತು (5:19-21ಎ)

ದೇವರು ಬೇರೆ ಯೋಜನೆಗಳನ್ನು ಹೊಂದಿದ್ದನು. “ಆದರೆ ಕರ್ತನ ದೂತನು<sup>13</sup> ರಾತ್ರಿಯಲ್ಲ ನರೇಷನೆಯ ಬಾಗಿಲುಗಳನ್ನು ತೆರೆದನು” ಮತ್ತು ಅಪೋಸ್ತಲರನ್ನು ಜಡಿಸಿದನು (ಪಜನ 19ಎ). ಬಾಗಿಲು ಕಾಯುವವರಿಗೆ ತಿಳಿಯದೆ ಇದು ಹೇಗೆ ನಂಭಬಿಸಿತು ಎಂಬುದರ ಬಗೆಗೆ ನಮಗೆ ಹೇಳಲ್ಪಟ್ಟಿಲ್ಲ. ಬಹುಶಃ ಇದು ಅಧ್ಯಾತ್ಮ 12ರಲ್ಲಿನ ಹೆಚ್ಚನ ಜಡುಗಡಿಗೆ ನಮಾನವಾ ಗಿರಿಖಹುದು.

ಕರ್ತನ ದೂತನು ಅವರ ವೈಯಕ್ತಿಕ ಸುರಕ್ಷತೆಗಾಗಿ ಅವರನ್ನು ಜಡಿಸಿರಿಷ್ಟು, ಅದರೆ ರಕ್ಷಣೆಯ ನಂದೇಶವು ಬೋಧಿಸಲ್ಪಡುವದು ಮುಂದುವರೆಯಬೇಕೆಂಬ ಭರವನೆ ಸಿಂಡಲು “... ಕರ್ತನ ದೂತನು ಅವರನ್ನು ಹೊರತ್ತೆ ಕರ್ತಕೆಂಡು ಬಂದು - ನಿಂದು ಹೊರಿ ಈ ಸಜ್ಜೆವ ವಾದ ವಿಷಯಗಳ ಮಾತುಗಳನ್ನೆಲ್ಲಾ ಜನಲಿಗೆ ಹೇಳಿಲ ಅಂದನು” (ಪಜನ 19ಜ, 20).<sup>14</sup> “ಸಜ್ಜೆವ ವಾದ ವಿಷಯ” ಯೇಸುವಿನ ಬಗೆಗೆ ಮಾತನಾಡುವ ವರ್ಣಮಾಯ ಲೀತಿಯಾಗಿತ್ತು, ಅತ್ಯೇಕ ಜೀವನದ ಮೂಲವು ಆಗಿತ್ತು (ಯೋಹಾನ 1:4; 6:68; 14:6), ಮತ್ತು ಶಿಸ್ತನಲ್ಲ ನಾವು ಹೊಂದಿದಂತಹ ಜೀವವಾಗಿತ್ತು!

ಅಪೋಸ್ತಲರು ಜಡುಗಡಿಯಾಗ ಇನ್ನು ಮನಕಾಗಿತ್ತು. ಒಂದು ವೇಳೆ ನಾನು ಯೆರಾನಲೇಖಿನ ನರೇಷನೆಯಲ್ಲಿ ನಿಡ್ರೆಯಲ್ಲಿದ್ದ ರಾತ್ರಿಯನ್ನು ಕಳೆದಿದ್ದಾದರೆ, ನನಗೆ ಒಳ್ಳೆಯ ಜಡಿಸಿಸಿಲಿನ ನ್ಯಾನಪು ಅಪಶ್ಯಾಪಾಗುತ್ತದೆ, ಬಣ್ಣಬದಲಾಯಿಸುತ್ತೇನೆ ಮತ್ತು ಒಳ್ಳೆಯ ನಿತ್ಯ ನನ್ನನ್ನು ಅವಲಿಸುತ್ತದೆ. ಅಪೋಸ್ತಲರು ಒಂದು ನಿಯೋಗವನ್ನು ಕರ್ತನಿಂದ ಪಡೆದಿದ್ದರು. ಅವರು ಹಣ್ಣಿಂದ ಬಲು ಅಹಾಯಕಾಲ ಸ್ಥಳಗಳಲ್ಲ ನಮಯವನ್ನು ವೃಧ್ಣಮಾಡದೇ ಅವರು ತೆಗೆದುಹೊಳೆಬಹುದಾದ ಅಹಾಯಕಾಲ ಸ್ಥಳಕ್ಕೆ ಧಾವಿಸಿದರು ಮತ್ತು ಅಳ್ಳೇ ಅಹಾಯಕಾಲ ಕಾಯ್ಗಳನ್ನು ಕೈಗೆತ್ತಿಕೊಂಡರು! “ಈ ಅಳ್ಳೆಯನ್ನು ಹೊಂದಿ ಬೆಳಕು ಹೆಲಿಯವಾಗಲೇ ದೇವಾಲಯದೇಶಗೆ ಹೊರಿ ಉಪದೇಶಮಾಡಿದರು” (ಪಜನ 21ಎ).

## ವೃಷಣ ಇಂಡ (5:21ಎ-25)

ಅಪೋಸ್ತಲರು ದೇವಾಲಯದೇಶಕ್ಕೆ ನಾಗಿದಾಗೆ, ಮಹಾಯಾಜಕನೂ ಮತ್ತು ಆತನ ಜೊತೆಯವರೂ ಯಾಧ್ಯಕ್ಷಾಗಿ ಹಿಂಸಭೇಯನ್ನು ಸೇಳಿಸಿದರು. ಹಾನ್ಯದ ಲೇಪನವನ್ನು ಈ ಅಂಕಡಳಿ ನಾವು ಕಾಣತ್ತೇವೆ: ಮಂಡಳಿಯ ಸೇರುತ್ತಿದ್ದಂತೆ ಯೇಸುವಿನ ಬಗೆಗೆ ಬೋಧಿಸಿಯನ್ನು ಹೇಗೆ ತೆನೆಗಾಟಿಸಿನಬೇಕೆಂದು ಅವರು ನಿಧಿಲಿಸುತ್ತಿರುವಾಗ, ಅಲ್ಲಯೇ ಬದನಾರು ಹೆಚ್ಚೆ ಅಂತರದಲ್ಲ ಅವರು ನರೇಹಿಡಿಯಲಾಗಿದ್ದಂತೆ ಜನರು ಯೇಸುವಿನ ಬಗೆಗೆ ಬೋಧಿಸುತ್ತಿದ್ದರು!

“ಮಹಾಯಾಜಕನೂ ಮತ್ತು ಅವನ ಜೊಡೆಯಲ್ಲದ್ವರೂ ಬಂದು ಹಿಂಸಭೇಯನ್ನೂ ಇನ್ನಾಯೀಲರ ಯಜಮಾನರ<sup>15</sup> ಸಭೀಯಲ್ಲವನ್ನೂ ತಾಡಿಸಿ ಅವರನ್ನು ಕರೆತರುಪುದಕ್ಕೆ ನೆರೆಮನೆಗೆ ಕಳಹಿಸಿದರು” (ಪಜನ 21ಇ). ಹಾಲೆನ್ನೇನ ಶಕ್ತಿಯುತವಾದ ಈ ನಂಮಾಹಕವು ದೊಡ್ಡ ಅರ್ಥಾರೆಲ್ಲವೂ

ಈಲೇಕಾರರು<sup>16</sup> ಹೋಗಿ ಅವರನ್ನು ನೆರೆಮನೆಯಲ್ಲ; ಕಾಣದೇ ಹಿಂತಿಲಿಗಿ ಬಂದು ಕಾವಾನ ಮನೆಪ್ರಾಣ ಭಾವಾಗಿ ಮುಖ್ಯರುಪುದನ್ನೂ ಕಾವಲುಗಾರರು ಬಾಗಿಲುಗಳಲ್ಲ ನಿಂತಿರುಪುದನ್ನೂ ಕಂಡುವು; ಆದರೆ ತೆರದಾಗ ಒಂದೆ ಒಬ್ಬರನ್ನೂ ಕಾಣಲ್ಲ ಎಂದು ತಿಳಿಸಿದರು (ಪಜನಗಳ 22, 23).

ಏನು ಸಂಭವಿತೆಂದು ಅವರು ಒಬ್ಬರ ಮುಖವನ್ನೂ ಒಬ್ಬರು ನೋಡಿಕೊಂಡಾಗ ಮತ್ತು ಅಜ್ಞಯು ಹಟ್ಟಾಗ ಅವರ ಮುಖ ಹೇಗೆತ್ತಿಂದು ನೀನು ನೋಡಲು ಬಯಸುವನಾಗಿದ್ದಿಲ್ಲಾಯೋ? “ದೇವಾಲಯದ ಅಧಿಕರಿತಿಯಾ ಮಹಾಯಾಜಕರೂ ಈ ಮಾತುಗಳನ್ನು ಕೇಳಿ ಇದಲಂದ ವಿನಾದಿಲ್ಲಿರು ಎಂದು ಕಷಾಯಜಪಟ್ಟರು” (ಪಜನ 24). ಬಹುಶಃ ಅನೇಕ ಪ್ರಶ್ನೆಗಳು ಅವಲಗೆ ಗೊಂದಲಮಯವಾಗಿ ಕಂಡುವು; ಯಾಲಿಗೂ ತಿಂತಿಯಲ್ಲ ಅವರು ತಪ್ಪಿಸಿಕೊಂಡರೆ? ಇವರು ಯಾವ ತರದ ಮನುಷ್ಯರಾಗಿರಬಹುದು? ಅವರು ಹೇಗೆ ತಪ್ಪಿಸಿಕೊಂಡರು (ಕಾವಲುಗಾರಲ್ಲ ಒಬ್ಬನು ಅವಲಗೆ ಕರುಣದಾಯಕನಾಗಿರಬಹುದೇ, ಸನ್ನೇಹಿನಿನಲ್ಲ ಯಾರದರೂ ಇರಬಹುದೆಲ)? ಈಗ ಅವರು ಎಲ್ಲಾರೂಹಿತು? ಎಲ್ಲಾದರಿಂದೂ, ಅವರು ಅಜ್ಞಯು ಹಟ್ಟರು “ಇದಲಂದ ಬಂದದ್ವಾದರೂ ಎನು.” ಇದೆಲ್ಲಕ್ಕೂ ಯಾವುದು ಕೊನೆ?

ಅವರು ಉತ್ತರಕ್ಕಾಗಿ ಕಷ್ಟಹಡುತ್ತಿರುವಾಗಲೇ, “ಹೀಗಿರಲಾಗಿ ಯಾರೋ ಒಬ್ಬನು ಬಂದು - ಅಗೋ, ನೀವು ನೆರೆಮನೆಯಲ್ಲಿಜ್ಞದ ಆ ಮನುಷ್ಯರು ದೇವಾಲಯದಲ್ಲ ನಿಂತಿಕೊಂಡು ಜನಲಗೆ ಉಪದೇಶ ಮಾಡುತ್ತಿದ್ದಾರೆಂದು ಅವಲಗೆ ತಿಂಬಿಸಿದನು!” (ಪಜನ 25). ಅವರು ಬಹುಶಃ ತಮ್ಮ ಕಿಬಿಗಳನ್ನೇ ನಂಬಿಲ್ಲ. ಅವರು ಅಪೋಸ್ತಲರು ತಪ್ಪಿಸಿಕೊಳ್ಳಲು ಇರುವ ಒಂದೇ ಕಾರಣ ಅವರು ಹಟ್ಟಣವನ್ನು ಜಟ್ಟುಹೊಳುವುದಕಾಗಿಯೇ ಎಂದು ನಿರ್ಧರಿಸಿದರು. ಈಗ ಆ ಮನುಷ್ಯನಿಂದ ಈ ಮಾತು ಕೇಳಿಬಂದಾಗ ಅವರು ಕೂಡಿದ್ದ ಸ್ಥಳದಲ್ಲಿ ಜನರು ಕಲ್ಲಿನೆದಾರೆಂದು ಭಾವಿಸಿ ತಾವು ಅಜ್ಞಮಾಡಿದ್ದಂತೆ ಮಾಡಬಾರದೆಂದು ನಿರ್ಧರಿಸಿದರು!

## ನಷ್ಟ (5:26)

ಮಂಡಳಿಯವರು ದೇವಾಲಯದ ಕಾವಲುಗಾರಲಗೆ ಅಪೋಸ್ತಲರನ್ನು ತಕ್ಷಣವೇ ತಿರುಗಿ ಹಿಡಿಯಲು ಅಜ್ಞ ಮಾಡಿದರು. ತಿರುಗಿ ಈ ಅಂತಣದಲ್ಲ ಹಾಸ್ಯದ ಲೇಖನವಿದೆ: “ಆಗ ಅಧಿಕರಿತಿಯ ಈಲೇಕಾರರ ನಂಗಡ ಹೋಗಿ ಅವರನ್ನು ಕರೆದುಹೊಂಡು ಬಂದನು; ಆದರೆ ತಮಗೆ ಜನರು ಕಲ್ಲಿನೆದಾರೆಂದು ಹೆದೆ ಬಲಾತ್ಮಾರು ಮಾಡಲಿಲ್ಲ<sup>17</sup> (ಅವರು ತಮಗೆ ಜನರು ಕಲ್ಲನ್ನು ಎಸೆಯಬಹುದು ಎಂಬುದಾಗಿ ಜನಲಗೆ ಹೆದರುತ್ತಿದ್ದರು)” (ಪಜನ 26). ನಾನು ನೆನಿಸುತ್ತೇನೆ ನೆರೆಮನೆಯ ನಾಯಕನು ನಿಬಂಧನಾದನು. ಯಾವ ಮನುಷ್ಯರನ್ನು ಆತನು ನೆರೆಹಿಡಿಯಬೇಕೆಂದು ಬಯಸಿದ್ದನೋ ಅವರು ಕುಂಘನ್ನೂ ನಡೆಯುವಂತೆ ಮಾಡಿದ್ದರು ಮತ್ತು ದೆವ್ಯಾಗಳನ್ನು ಜಡಿಸಿದ್ದರು! ಮುಂದೆ, ಅವರು ಕಷ್ಟನಿಭಾದ ಕಾವಲುಗಾರರ ಮಧ್ಯೆಯೇ ಯಾಲಿಗೂ ತಿಂತಿಯದ ಹಾಗೆ ತಪ್ಪಿಸಿಕೊಂಡಿದ್ದರು! ಇದಕ್ಕೆ ಹೊತೆಯಾಗಿ, ಜನರು ಅವರನ್ನು ಚೆಜ್ಜತೆಂಡಿಗಿದ್ದರು. ನಾನು ಹೋಗಿ ಉಹಿಸುತ್ತೇನೆ: ಆತನು ಹೇತುಸಿಗೆ ಹಿನ್ನಾಗುತ್ತಾ “ನನಗೆ ನಿನ್ನ ಅವಶ್ಯಕತೆಯಾದ. ನಿನ್ನನ್ನು ಹಿಡಿದು ತರಬೇಕೆಂಬ ಅಪ್ಪಣಿಯಡಿಯಲ್ಲ ನಾವು ಇದ್ದೇವೆ. ಒಂದುವೇಳೆ ನಾವು ಹಾಗೆ ಮಾಡದೆ ಇದ್ದರೆ, ನಾವು ಶಿಕ್ಷೆಗೆ ಒಳಗಾಗುತ್ತೇವೆ - ಆದರೆ ನಾವು ಮಾಡಲು ತ್ರಯಿತ್ತಿಸಿದರೆ, ಹಲಸ್ತಿತಯ ತೀಳಿತ್ತೆಯತ್ತ ತಿರುಗುತ್ತದೆ!

ಮುಷ್ಟಿಮರೆಯಲ್ಲದವನಾಗಿದ್ದೇ, ನನ್ನ ವಿಲ್ಲ ಸಲಹೆಗಳಿಗೆ ನಾನು ಜಿಷ್ಟಿಮನದವನಾಗಿದ್ದೇನೆ!” ಎಂದು ಹೇಳಿತ್ತಿರುವುದನ್ನು ನಾನು ಉಚಿತಸಿಕೊಳ್ಳುತ್ತೇನೆ. ಹೇಳತನು ನಗುತ್ತಾನೆ ಮತ್ತು ಆತನು ಹೇಳುವುದನ್ನು ನಾನು ಕಾಣುತ್ತೇನೆ. “ಯಾವ ಸಮಸ್ಯೆಯಲ್ಲ! ನಾವು ನಿಮ್ಮಾಡಣೆ ಬರುತ್ತೇವೆ” ಎಂದು. ಆತನು ಆ ಮಾತನ್ನು ಉಂಟ ಅಂತೋನ್ತಲಿಗೆ ಮುಷ್ಟಿರಿಬಹುದು ಅವರು ಶಾಂತವಾಗಿ ಶನ್ನಾನ್ತಯುತ ಕಾವಲುಗಾರರೊಡನೆ ಗಢಲಮಯವಾದ ಜನರ ಗುಂಪಿನಲ್ಲ ಅವರು ನಡೆದು ಹೋದರು.

ದೇವವಾಕ್ಯದಲ್ಲಿನ “ಯಾವುದೇ ಹಿಂಸೆಯಲ್ಲದೆ” ಎಂಬ ಹದಗಳನ್ನು ನಾವು ಗಮನಿಸಿಬೇಕು. ಅಪೋನ್ತಲರು ಅಧಿಕಾರವನ್ನು ತ್ವರಿಭವಿಸಬಹುದಿತ್ತು, ಹಿಂಸೆಗೆ ಅವರು ಪ್ರಜೋಡನೆ ಮಾಡಬಹುದಾಗಿತ್ತು. ಅವರು ನುಳಬಂಧಾಗಿ ಡೊಂಜ ಮತ್ತು ಕುಂಪಿಯನ್ನು ಅರಂಭನಬಹುದಿತ್ತು. ಅವರ ಮಾತುಗಳಿಂದ ದೇವಾಲಯದ ಕಾವಲುಗಾರರು ಅವರನ್ನು ಕಲ್ಲಗಡಿ ಗುಂಪಿಯಂದ ನಾಶಮಾಡಬಹುದಿತ್ತು. ಆದರೆ ಅವರಿಗೆ ತೊಂದರೆಯಾಗಬಾರದ ಲೀಡಿಯಲ್ಲ ನಡುತ್ತೋಂಡರು. ಯಾಕೆ? ಯಾಕಂದರೆ ಅವರು ಆತನ (ಯೀನುವಿನ) ಶಿಷ್ಯರಾಗಿದ್ದರು. “ಬೈಯುವವರನ್ನು ತ್ವರಿಯಾಗಿ ಬೈಯಲ್ಲ; ಆತನು ಬಾಧೆಯನ್ನನ್ನುಭವಿಸಿದಾಗ ಯಾರನ್ನು ಬೆದಲಿಸದೆ ನಾಯಿಯಾಗಿ ತೀರ್ಪುಮಾಡುವಾತನಿಗೆ ತನ್ನ ಕಾರ್ಯವನ್ನು ಒಟ್ಟಿಸಿದನು” (1 ಹೆಚ್‌ನಂ 2:23). ಯೀನು ಸೆರೆಹಿಡಿಯಲ್ಲವ್ಯಾಗ, ಆತನು ತ್ವರಿಭವಿನಾಲ್ಲ. <sup>18</sup> ಅಪೋನ್ತಲರ ಕೃತ್ಯಾಗಳ ಹುತ್ತಕಡಲ್ಲ, ಅಪೋನ್ತಲರು ಸೆರೆಹಿಡಿಯಲ್ಲವ್ಯಾಗ, ಅವರು ಯಾವುದೇ ತ್ವರಿಭವಿಸೆಯನ್ನು ತೋರಿಲ್ಲ. ದೇವರು ಅವರನ್ನು ಹೊರಿಗೆ ಉಪಯೋಗಿಸಿದಂತೆ ಅವರನ್ನು ಸೆರೆಯಲ್ಲ ಕೂಡ ಉಪಯೋಗಿಸಿದನು.

## ತತ್ತ್ವದ (5:27, 28)

ಸೆರೆಹಿಡಿಯಲ್ಲವ್ಯ ತಂಡವು ಕೊಳಣಿಯನ್ನು ತಲುಹಿತು “ಅವರನ್ನು ಕರೆತಂದು ಹಿಂಣಭೆಯು ಮುಂದೆ ನಿಲ್ಲಿಸಲು” (ಪಜನ 27೨). ಮಂಡಜಯ ಅನೇಕ ತ್ವರ್ತಿಗಳನ್ನು ಕೇಳಿರಬಹುದು, ಅಪೋನ್ತಲರು ಯಾರಿಗೂ ಕಾಣದಂತೆ ಹೇಗೆ ತಟ್ಟಿಸಿಕೊಂಡರು? ಎಂದೂ ಕೇಳಿರಬಹುದು. ತ್ವರ್ತಿಕ್ಕಾಗಿ, ಆ ತ್ವರ್ತಿಯ ಕೇಳಿಳುಡಳಲ್ಲ. ಬಹುಶಃ ಮಂಡಜಗೆ ತಿಳಿಯಿವದು ಬೇಕಿರಲ್ಲ. ಬಹುಶಃ ಅವರು ನಂಶಯಪಟ್ಟರು ಆದರೆ ತಮ್ಮ ನಂಶಯವನ್ನು ಪರಿಹಳಿಸಿಕೊಳ್ಳುವುದ್ದಕ್ಕೆ ನಾಗಿಲ್ಲ.

ಬದಲಾಗಿ ಕೊಳೆಂಬ್ರೋಎಕ್ಕ್ರನಾದ ಚುಕಾಯಾಜಕರು ಕೊಡಲ್ಲವ್ಯ ಸಿಯಮವನ್ನು ಉಲ್ಲಂಘನೆ ಮಾಡಿದ್ದಕ್ಕಾಗಿ ಹೇತು ಯೋಹಾನರನ್ನು ಹಿಯಾಜಿಸಿದರು.

ಮಾಹಾಯಾಜಕನು ಅವರನ್ನು ವಿಜಾರಣೆಮಾಡುತ್ತಾ “ಸೀವು ಈ ಹೆನರನ್ನು ಎತ್ತಿ ಉಪದೇಶಮಾಡಲೇ ಬಾರದೆಂದು ನಾವು ನಿಮಗೆ ಎಂದಿತವಾಗಿ ಅಪ್ಪಣಿಕೊಣಿಪಲ್ಲಾ; ಆದರೂ ಸೀವು ಯೀರಣಲೇಮನ್ನು ನಿಮ್ಮ ಉಪದೇಶದಿಂದ ತುಂಜಸಿದಿಲ, ಮತ್ತು ಆ ಮನುಷ್ಯನನ್ನು ಕೊಳ್ಳಿಸಿದಕ್ಕೆ ನಮ್ಮನ್ನು ಹೊಣಿಮಾಡಬೇಕೆಂದಿದ್ದಿಲ” ಎಂದು ಹೇಳಿದರು (ಪಜನಗಳ 27೪, 28).

ಅವರ ಬಿರುದ್ದ ಏರಡು ದೊಣಾರೋಹಗಳ ಮಾಡಲ್ಪಟ್ಟಿದ್ದವು:

(1) ಯೀನುವಿನ ಹೆನರಿನಲ್ಲ ಬೋಧಿಸಬಾರದೆಂದು ಮಂಡಅಯ ತಟ್ಟಿಸಿಪ್ಪಾದ ಆಜ್ಯಿಯನ್ನು ಅವರಿಗೆ ಕೊಟ್ಟಿತು. ಆದರೆ ಬದಲಾಗಿ ಅಪೋನ್ತಲರು ಯೀರಣಲೇಮನ್ನು ಆತನ ಬೋಧನೆಯಂದ ತುಂಜಸಿಜಣಿದ್ದರು. ಯೀನುವಿನ ಹೆನರು ಎಲ್ಲರ ನಾಲ್ಗೆಯ ಮೇಆತ್ತು ಮಂಡಅಯ ನಡನ್ಯರು ಯೀನುವಿನ ಹೆನರಿನಿಂದ ಬೇನತ್ತು ಹೋಗಿದ್ದರು. ಅಪೋನ್ತಲರಿಗೆ ಸಿಕ್ಕಿದ್ದ ಇದೆಂಥ ತ್ವರಿಂಸೆಯಾಗಿತ್ತು! ಇದು ನಭೆಯ ಬೇಂದಣಿಗೆಯಲ್ಲ

ಒಂದು ಬಲು ಮುಖ್ಯವಾದ “ರಹಸ್ಯಪಾಗಿತ್ಯ” ಜೀಜವನ್ನು ಜತ್ತುವದು ಮತ್ತು ಭಕ್ತಿಯ ಸುಗ್ರಿಯನ್ನು ಹಡೆಯಿರದು! ಇವತ್ತಿಗೂ ತೂಡಾ ನಾನು ಅದನ್ನೇ ಅಪೇಕ್ಷೆ ಮಾಡುತ್ತಿದ್ದೇನೆ ಅದೇನೆಂದರೆ ನಮ್ಮ ರಾತ್ರಿ... ಅಥವಾ ನಮ್ಮ ರಾಜ್ಯ... ಅಥವಾ... ನಮ್ಮ ಹಣ್ಣಿನಿಂದ ತೂಡಾ ಯೀಂನುಬಿನ ಬೋಧನೆ ಗಳಿಂದ ತುಂಜಹೋಗಿದೆ ಎಂದು ಹೇಳಲ್ಪಡುವದನ್ನು ನಾನು ಕೇಳಬಯಸುತ್ತೇನೆ!

(2) ಎರಡನೆಯ ದೋಷಾರೋಹಕಣೆಯು, ಆ ಮನುಷ್ಯನ ರಕ್ತವನ್ನು ನಮ್ಮ ಮೇಲೆ ಹಾಕಲು ಬಯಸುವವರಾಗಿದ್ದಿಲ್ಲ ಎಂದು ಹೇಳುವ ಮೂಲಕ ಅಪೋಸ್ತಲರು ಅವರ ಮೇಲೆ (ಮುಂಡಜಯರ ಮೇಲೆ) ಯೀಂನುಬಿನ ಮರಣಕ್ಕೆ ಕಾರಣರು ಎಂಬ ಆರೋಹವನ್ನು ಹೊಲಿಸಬೇಕೆಂದು ಪ್ರಯತ್ನಿಸುತ್ತಿದ್ದರು: ಹಿಳಾತನು “ನಾನು ಈ ಮನುಷ್ಯನ ರಕ್ತದ ಬಗೆಗೆ ವಿನ್ಯಾ ಅಲಯದವನಾಗಿದ್ದೇನೆ: ನಿಂದೇ ನೋಡಿಕೊಳ್ಳಲಿ,” ಎಂದು ಹೇಳಿದಾಗ ಅವರು ಜೀಲ ಹೇಳಿದರು, “ಆತನ ರಕ್ತಪು ನಮ್ಮ ಮೇಲೆ ನಮ್ಮ ಮಕ್ಕಳ ಮೇಲೆ ಇರಾ!” ಎಂದು (ಮತ್ತಾಯ 27:24, 25). ಅಪೋಸ್ತಲರು ಅವರ ಹೇಳಿಕೆಯನ್ನು ನೆನಪಿಸಿದಾಗ ಅವರು ಶ್ರವಿಭಂಗಿಸಿದರು!<sup>19</sup>

ಹಿಂಳಿಯ ಯಾಜಕನು ಯೀಂನುವನ್ನು ಬಹುವಾಗಿ ದ್ವೇಷಿಸುತ್ತಿದ್ದನಾದ್ದಲಿಂದ ಆತನು ತಾನೇ ಆತನ ಹೆಸರನ್ನು ಉಜ್ಜಳಿಸುತ್ತಿರುತ್ತಾಲ್ಲ: “ನಿಂದು ಆ ಹೆಸರನ್ನು ಎತ್ತಿ ಉಪದೇಶಮಾಡಲೇ ಬಾರದೆಂದು ನಾವು ನಿಮಗೆ ಬಂಡಿತವಾಗಿ ಅಪ್ಪಣಿಕೆಂಬ್ರಿಪಿಲ್ಲಾ... ನಿಂದು... ಆ ಮನುಷ್ಯನನ್ನು ತೊಳ್ಳಿಸಿದಕ್ಕೆ ನಮ್ಮನ್ನು ಹೊಳೆಮಾಡಬೇಕೆಂದಿದ್ದಿಲ್ಲ.” (ಬಹಿ ಹೇಳಿದ್ದು ನೆನ್ನಾದು.)

## ಬ್ರಾಹ್ಮಣಿಗಳ (5:29)

ಮತ್ತೊಂದು ನಾಲ್ಕಿ, ಅಪೋಸ್ತಲ ಮೇಲೆ ಒತ್ತಡಿತ್ತ, ನಂಬಲಾರದ ಒತ್ತಡಿಪು ತರಲ್ಪಟಿತ್ತ. ಅವರು ಬಲಶಾಲಾಗಿ ಉಜಿದರೇ, ಅಥವಾ ಅವರು ಆಡಗಿಕೊಂಡರೇ?

ಹೇಳುತ್ತಿರು ಉಜಿದ ಅಪೋಸ್ತಲರು - ಮನುಷ್ಯಲಿಗಿಂತಲೂ ದೇವರಿಗೆ ಹೆಚ್ಚಾಗಿ ವಿಧೀಯ ರಾಗಿರಬೇಕಿಲ್ಲಾ. ನಿಂದು ಮರದ ಕಂಬಕ್ಕೆ<sup>20</sup> ತೂರ್ಕಾಕಾಶ ಕೊಂಡ ಯೀಂನುವನ್ನು<sup>21</sup> ನಮ್ಮ ಹಿತ್ಯಗಳ ದೇವರು ಎಜ್ಜಿಸಿದನು. ದೇವರು ಆತನನ್ನೇ ಇನ್ನಾಯೀಲ್ರ ಜನಲಿಗೆ ಮಾನನಾಂತರವನ್ನೂ<sup>22</sup> ಹಾಪಹಲಕಾರವನ್ನೂ ದಯಾಂತನುವದಕ್ಕಾಗಿ ನಾಯಕನೆಂತಲೂ ರಕ್ಷಕನೆಂತಲೂ<sup>23</sup> ತನ್ನ ಬಲಗ್ರ್ಯಾಯಿಂದ ಅನ್ನತನ್ನಾನಕ್ಕೆ ವಿಲಿಸಿದನು. ಈ ಕಾಯ್ದಂಜಿಗೆ ನಾವು ನಾಳಿ: ದೇವರು ತನಗೆ<sup>24</sup> ವಿಧೀಯರಾಗಿರುವವರಿಗೆ ದಯಾಂತನು ಹಿಂಬಣಾತ್ಮಕನ್ನಾಗಿ ನಾಳಿ ಎಂದು ಹೇಳಿದರು (ಪಜನಗಳ 29-32).

ಹೇಳುತ್ತ ಮತ್ತು ಉಜಿದವರು ಏರಡೂ ಪ್ರತಿರಣಗಳ ಅಪರಾಧಕ್ಕೆ ಒಪ್ಪಿಕೊಂಡರು: ಹೌದು, ಅವರು ಯೀಂನುಬಿನ ಬಗೆಗೆ ನಾಳಿ ಹೇಳಿದ್ದಕ್ಕೆ ಅಪರಾಧಿಗಳಾಗಿದ್ದರು. ಹೌದು, ಅವರು ನ್ನೆನ್ನಿನ ಯೀಂನುವನ್ನು ಮರಣಕ್ಕೆ ಒಪ್ಪಿಸಿಕ್ಕೆ ಎಂದು ಆರೋಹಿಸಿ ಅಪರಾಧಿಗಳ ಎಂದೆಸಿಸಿದ್ದರು. ನಿಂದಿವಾಗಿ, ಅವರು ಮಂಡಜಿಗೆ ಹೇಳುವಳಿ ಹಿಂಜಿಲಯಿವರಾಗಿರುತ್ತಾರೆ: “... ನಿಂದು ಆತನನ್ನು ಮರದ ಕಂಬಕ್ಕೆ ತೂಗು ಹಾಕಿ ಕೊಂಡಿಲ” ಎಂದರು!

ಯಾಕೆ ಅವರು ನಿಖಂತಯಾಗಿ ಮಾತನಾಡುತ್ತಿದ್ದರು? ಯಾಕೆಂದರೆ, ಅವರು ತೆಲ ಅತ್ಯುಂತ ಪ್ರಾಣತ್ವಗಳನ್ನು ನಂಬಣಾಹಿಸಿಕೊಂಡವರಾಗಿದ್ದರು. ನಂಬಣಗಳ ಆರಂಭದಲ್ಲಿ, ಹೇಳುತ್ತ ಮತ್ತು ಯೋಹಾನರು ತಮ್ಮ ಶಾಶ್ವತತ್ವಗಳನ್ನು ಹರೋಜ್ಞವಾಗಿ ಹೇಳಿದರು: “ದೇವರು ಮಾತನ್ನು ಕೇಳುವುದಕ್ಕಿಂತಲೂ ನಿಮ್ಮ ಮಾತನ್ನು ಕೇಳುವದು ದೇವರ ಮುಂದೆ ನಾಗ್ಯಯವೋ ವಿನು? ನಿಂದೇ ತೀವ್ರ ಮಾಡಿಕೊಳ್ಳಲಿ” (4:19). ಈಗ, ಹೇಳುತ್ತ ಮತ್ತು ಇತರರು ಯಾವ

ಹದಗಳನ್ನು ತೆಗೆದುಹಾಕುತ್ತಿರುವುದು “ನಾವು ಮಾನವರಿಗಿಂತಲೂ ದೇವರಿಗೆ ವಿಧೀಯರಾಗಿರಲೇ ಬೇಕು” ಎಂದರು (5:29; ಒತ್ತು ಹೇಳಿದ್ದು ನಷ್ಟಿಸುವುದು)!

### ಭೋಧನೆ (5:30-32)

ಅವರು ನಂತರ ಮರಣ, ಪುನರುತ್ತಾನ ಮತ್ತು ಯೇಸುವಿನ ಮಹಿಮೆಗಳ ಮೂಲ ಅಂಶಗಳನ್ನು ಒಳಗೊಂಡ ಜಿಕ್ಕು ಸಂದೇಶವನ್ನು ನಾಲಿದರು. ಅವರು ಹೇಳಿದ ಎಲ್ಲ ನತ್ಯಗಳಿಗೆ ಪರಿಶುದ್ಧಾತ್ಮನು (ಅವರು ಮಾಡಿದ ಅಧ್ಯಕ್ಷವಾದ ಕಾರ್ಯಗಳಿಗೆ ಅಪರಿಸ್ಥಿತ ನಮ್ಮರಿಗಿನಿಸಿದ) ನಾಷ್ಟಿಯಾಗಿದ್ದನು ಎಂಬ ನಿಜಾಂಶದೊಡನೆ ಅವರು ತೊನೆಗೊಳಿಸಿದರು! ಬೇರೆದನೆಯ ನಾಮವ್ಯೂಹವು ಇಂಗ್ಲಿಷನಲ್<sup>25</sup> ಅರವತ್ತೆಂಟು ಹದಗಳನ್ನು ಹೊಂದಿಕೊಂಡಿದೆ, ಅದರೆ ಆ ಕೆಲ ಹದಗಳು ಮಂಡಜಿಗೆ ಕಿಲಿಕಿಲದಾಯಕವಾಗಿದ್ದವು: ಹಾಹಕ್ಕೆ ಹಳ್ಳಾತ್ಮಾಪ ಮತ್ತು ಕ್ಷಮಾಪಣ ಇಸ್ಲಾಮೀಲಿಗೆ ತೊಡಲ್ಪಟ್ಟಿತು - ಇಸ್ಲಾಮೀಲಿರು ಹಳ್ಳಾತ್ಮಾಪಪಡುವದು ಮತ್ತು ತಮ್ಮ ಹಾಹಗಳಿಗೆ ಕ್ಷಮಾಪಣಿಯನ್ನು ಹಡೆಯುವದು ಅವಶ್ಯವಾಗಿದೆ! ಪರಿಶುದ್ಧಾತ್ಮನು ಅಶ್ವೋನ್ತುಲಿಗೆ ತೊಡಲ್ಪಟ್ಟಿನು ಕಾರಣ ಅವರು ದೇವರಿಗೆ ಬಿಧೀಯ ರಾದರು - ಮಂಡಜಿಗೆ ಪರಿಶುದ್ಧಾತ್ಮನು ಇರಲಿಲ್ಲವಾದ್ದರಿಂದ, ಅವರು ದೇವರಿಗೆ ಬಿಧೀಯರಾಗಿಲ್ಲ ಎಂದು ನೂಡಿಸುತ್ತಿದ್ದೇ<sup>26</sup> ಹೇಗೆನೋ ಯೇಸುವನ್ನು ರಕ್ಷಿತ<sup>27</sup> ಎಂದೂ ನೂಡಿಸುವುದು ಅಪರಿಣಿ ಬಲು ತೊಣಿಪೆಜ್ಜುವುಪುದಾಗಿತ್ತು. ಮಂಡಜಿಗೆ “ರಕ್ಷಿತ” ಎಂಬ ಹದವು ಬಲು ಜಿರಪರಿಚಿತವಾಗಿದ್ದು, ಇದು ಜೀವವನ್ನು ಉಳಿಸುವ ವೈದ್ಯರಿಗೆ ಅನ್ವಯಿಸುತ್ತಿತ್ತು ಅಥವಾ ನಮಸ್ಕರಣನ್ನು ಜಡಿಸುವ ತತ್ವಜ್ಞಾನಿಗೆ ಹೋಗಿಸಲಾಗಿತ್ತು, ಅಥವಾ ರಾತ್ಮವನ್ನು ಉಳಿಸುವ ರಾಷ್ಟ್ರೀಯಸಿಗೆ ಹೋಗಿಸಿತ್ತು. ಇದು ಯೇಸುವಿನಿಂದ ಮಾತ್ರ ಅವರ ಅತ್ಯಗಳು ರಕ್ಷಿಸಲ್ಪಡುತ್ತವೆ ಎಂದು ಯೇಸುವಿಗೆ ಅನ್ವಯಿಸಿದ ಮಾತುಗಳು ಅವರಿಗೆ ಅವಶ್ಯಾನದ ಪರಮಾಪಧಿ ಅಗಿದ್ದವು!

ಹೇತುನು ನಾಲಿದ ಪೋದಲ ನುವಾತಾ<sup>28</sup> ಪ್ರನಂಗದಲ್ಲಿ ಯೆಹೂದಿ ಕೇಳುಗರ “ಕೃದಯಿದಲ್ಲ ಅಲಗು ನೆಟ್ಟಿಂತಾಯಿತು” (2:37). ಈಗ, ಹೇತು ಮತ್ತು ಇತರ ಅಶ್ವೋನ್ತುಲಿರು ಸನ್ಸೇದಿನನಲ್ಲಿ ಬೋಧಿಸುತ್ತಿರುವಾಗ, ದಾಖಲಿಯ ಹೇಳುತ್ತದೆ, “ಅಪರಿಸ್ಥಿ ತೊಳುನಬೇ ಕೆಂದು ಯೋಜಿಸಿದರು” (ವಜನ 33೨). ಇದರಂತೆ ಉಜ್ಜಿಲತವಾದ ಇದಕ್ಕೆ ನಮಾನ ವಾದ ಇತರ ವಜನಗಳ ಇಂಗ್ಲಿಷನಲ್ಲಿವೆ, ಅದರೆ ಇಲ್ಲ. ಅಶ್ವೋನ್ತುಲರ ಕೃತ್ಯಗಳು 2ರಳ್ಲಿ ಯೆಹೂದಿಗಳ ದೇವರ ಮುಂದೆ ತಮ್ಮ ತಪ್ಪಣಿ ಅಲತುಕೊಂಡರು: ಅಶ್ವೋನ್ತುಲರ ಕೃತ್ಯಗಳು 5ರಳ್ಲಿ ಮಂಡಜಿಯ ಅಂಥತ್ವದ ಸಿಣಿನಿಂದ ತುಂಜಿಹೋಯಿತು! ಇದಕ್ಕೆ ಗ್ರೀಕರು ದಿಂದ ಭಾಷಾಂತರಿಸಿದ ಅಶ್ವರಸಕ ಅಥವಾ “ಹಕ್ಕಿಯಂತೆ ಹಾಲಿದರು” ಎಂದಿದೆ: ಹೇತುನು ಅವರ ಹೃದಯಕ್ಕೆ ಗೀರಿಸಲಾಗಿ ಹೆಚ್ಚಿಂದಾಗಿ ಏಂದೆಸಿತ್ತಿ: ಈ ಮಾತುಗಳ ಕೇಳಲ ಅರ್ಥಾತ್ಯ 7ರಳ್ಲಿ, ಸ್ತೇಫನನು ನಬಿಯಲ್ಲ ಬೋಧಿಸುತ್ತಿರುವಾಗ ಕಾಣಿಸಿಕೊಳ್ಳುತ್ತದೆ. ವಜನ 33 ಹೇಳುವುದೆಂದರೆ, ಮಂಡಜಿಯ ನದಸ್ಯಯ “ಅಪರಿಸ್ಥಿ ತೊಳುಬೇಕೆಂದು ಬಯಸುವರಾಗಿದ್ದರು.” ಒಂದು ಹೇಳಿ ಮಂಡಜಿಯ ತಡೆಯದೇ ಇದ್ದರೆ, ಸ್ತೇಫನ ಮರಣಾನಂತರ ಅವರು ನಿನ್ನಂಶಯವಾಗಿ ಅಶ್ವೋನ್ತುಲರನ್ನು ಹೊರಗೆ ಕರೆದುಕೊಂಡು ಹೊಗಿ ಕಲ್ಪಿಸಿದ ಹೊಡಿಯಾಗಿದ್ದರು.

ಅದರೆ ಹೇಗೆನೋ, ದೇವರಿಗೆ ಇತರ ಯೋಜನೆಗಳಿಂದ್ದವು.<sup>29</sup>

### ಭಾಿನಾಯಕ (5:34-39)

ಅಶ್ವೋನ್ತುಲರನ್ನು ಸೆರೆಹಿಡಿಯಲು ಉತ್ಸುಕರಾದ ಸದ್ಯುಕಾಯರು, ಬಲು ಅನ್ತವ್ಯನ್ತಗೊಂಡಿರಬೇಕು (ವಜನ 1). ಮಂಡಅಯಲ್ಲ ಫಲನಾಯರು ಯಾವುದೆ ಲೀಕಿಯಂದ ಮಾನಸಿಕವಾಗಿ ಅದರಲ್ಲ ಹಾಲುಗೊಂಡಿರಲಿ. ದೇವರು ಫಲನಾಯರನ್ನು

ಮಂಡಳಿಯವರ ಮಾರಣಾಂತರ ಇಜ್ಜೆಯನ್ನು ಸಿಲ್ಲನಲು ಬಳಸಿಕೊಂಡನು. “ಆದರೆ ಎಲ್ಲ ಜನಲಿಂದ ಮಾನಹೋಂದಿದ ನ್ಯಾಯಶಾಸ್ತ್ರಿಯಾದ ಗಮಾಯೀಲನೆಂಬ ಒಬ್ಬ ಫಲನಾಯನು ಹಿಂತಿನಭೆಯಲ್ಲ ಎದ್ದು ನಿಂತು ಈ ಮನುಷ್ಯರನ್ನು ಸ್ವಲ್ಪಹೊತ್ತು ಹೊರಗೆ ಕರ್ತೃಹಿನಬೇಕೆಂದು ಅಷ್ಟಜೊಣ್ಣನು” (ಪಜನ 34).

ಇದೇ ಹೊದಲ ಬಾಲ ಅಪ್ರೋನ್ತಲರ ಕೃತ್ಯಗಳ ಪ್ರಸ್ತುತದಲ್ಲ ಫಲನಾಯರ ಬಗೆಗೆ ಓದುತ್ತೇವೆ. ಉದಾರವಾದಿಗಳಾದ ಸದ್ಗುರುತಾಯಿಲಗೆ ನಂತರಾಯಿತ್ತರಾದ ಫಲನಾಯರನ್ನು ವ್ಯತ್ಸುಕ್ತಮಾಡಬಹುದು.<sup>30</sup> ಯಾಕಂದರೆ ಅವರು ಮಾನವರ ನಂತರಾಯಗಳಿಂದ ಮತ್ತು ಅದರ ಜೊತೆಯಲ್ಲೇ ಹೊಳೆಯ ಧರ್ಮಶಾಸ್ತ್ರದಿಂದ ಜನರಮೇಲೆ ಹಿಡಿತವಿಟ್ಟಕೊಂಡಿದ್ದಲಿಂದ ಅವರನ್ನು ನಾವು “ನ್ಯಾಯಸ್ಥರು”<sup>31</sup> ಎಂದು ಹೇಳಬಹುದು.

ಹೇಳೇಗೆ ನಿಂದ್ಯಾಯಿರು ನಿಂದ್ಯೈತಿನನಲ್ಲ ಪ್ರಭುತ್ವವನ್ನು ನಾಧಿಸಿದ್ದರು, ಕೆಲ ಶೈಷ್ಣಿ ಫಲನಾಯರು ಮಂಡಳಿಯಲ್ಲ<sup>32</sup> ಇರುತ್ತಿದ್ದರು. ಅವರಲ್ಲ ಪ್ರತಿಷ್ಠಿತನಾದ ಫಲನಾಯನು ಗಮನಿಯೇಲನು<sup>33</sup> ಇನ್ನಾಯೀಲರಲ್ಲ ಬಲು ಗೌರವಯುತ ಬೋಧಕನಾಗಿದ್ದನು. ನಂತರ, ಅತನು ಮರಣ ಹೊಂದಿದಾಗ, “ರಜ್ಞಯಾದ ಗಮನಿಯೇಲನು ಮರಹೊಂದಿದಿನಿಂದ ಅಲ್ಲ ಕಾನೂನಿನ ಬಗ್ಗೆ ಯಾವುದೆ ಪ್ರಾಜ್ಯಭಾವನೀಯ ಇಲ್ಲವಾಯಿತು; ಮತ್ತು ಶಾಧಕೆ ಮತ್ತು ನಂಯಮಗಳು ಅದೆ ನಮಯದಳ್ಳ<sup>34</sup> ನತ್ತುಹೊಳೆದ್ದು” ಎಂದು ಅದು ಹೇಳುತ್ತದೆ.

ಸಭೆಯ ಗಮನವನ್ನು ಸೆಳೆಯಲು ಶಕ್ತನಾಗಿದ್ದನು ಎಂಬ ಅಂಶವು ಮತ್ತು ಅಪ್ರೋನ್ತಲರನ್ನು ಹೊರಗೆ ಕರ್ತೃಹಿನುವದು ಅದು ಗಮನಿಯೇಲನಿಗೆ ಇಂದ್ರಂತ ಗೌರವವನ್ನು ನೊಜಿನುತ್ತದೆ. ಅಪ್ರೋನ್ತಲರನ್ನು ಹೊರಗೆ ಕರ್ತೃಹಿನುವುದರ ಮೂಲಕ ಹಲಸ್ತಿತಿಯನ್ನು ಶಾಂತಗೊಳಿಸುವದು ಗಮಾಯೀಲನ ಹೊದಲ ಹೆಚ್ಚೆಯಾಗಿತ್ತು ಅತನ ಎರಡನೇಯ ಹೆಚ್ಚೆಯ ಮಂಡಳಿಯ<sup>35</sup> ಜೊತೆಗೆ ಜಿಂಟಿನುವುದೇ ಆಗಿತು:

... ಇನ್ನಾಯೀಲ್ ಜನರೇ, ನಿಂವು ಈ ಮನುಷ್ಯರ ವಿಷಯದಲ್ಲ ಮಾಡಬೇ ಕೆಂದಿರುವದನ್ನು ಕುಲಕು ಎಜ್ಜಲಕೆಯಿಷ್ಟಪರಾಗಿಲ್ಲ. ಇದಕ್ಕಿಂತ ಮುಂಜೆ ಧೈರನ್ನು<sup>36</sup> ಎದ್ದು ತಾನು ದೊಡ್ಡ ಮನುಷ್ಯನೀಡು ಹೇಳಿಕೊಂಡನು. ಅವನ ಪಢ್ಣಕ್ಕೆ ಸುಮಾರು ನಾನೂರು ಜನರು<sup>37</sup> ನೇರಿಕೊಂಡರು. ಅವನು ಕೊಲ್ಲಲ್ಪಟ್ಟನು, ಮತ್ತು ಅವನವನ್ನು ನಂಜದವರೆ ಲ್ಲರು ಜಡಲನಲ್ಪಟ್ಟ ಇಲ್ಲವಾದರು. ಅವನ ತರುವಾಯ ಬಾನೆಂಪೂಲಿಯ ಕಾಲದಲ್ಲ ಗಾಳಾಯದ<sup>38</sup> ಯೂದನು ಎದ್ದು ಜನರನ್ನು ತನ್ನ ಸಹಿತ ತಿರುಗಿಜಿಳುವುದಕ್ಕೆ ತೇಂದೇ ಹಿಸಿದನು ಅವನೂ ಹಾಜಾದನು. ಮತ್ತು ಅವನವನ್ನು ನಂಜದವರೆಲ್ಲರೂ ಜಡಲಹೋ ದರು. ಹಿಗಿರುವುದಲಿಂದ ನಾನು ನಿಮಗೆ ಹೇಳಿಪುದೇನಂದರೆ ನಿಂವು ಆ ಮನುಷ್ಯರ ಗೊಡಪೆಗೆ ಹೋಗಬೇಡಿಲ, ಅವರನ್ನು ಜಡಿಲಿ; ಯಾಕಂದರೆ ಈ ಯೋಜನೆಯು ಅಥವಾ ಈ ತೆಲನವು ಮನುಷ್ಯಲಿಂದಾಗಿದ್ದರೆ ತಾನೇ ಕೆಡುವದು; ಅದು ದೇವಲಿಂದಾಗಿ ದ್ವರೆ ಅದನ್ನು ಕೆಡಿಸುವುದಕ್ಕೆ ಸಿಬ್ಬಂಡಾಗುವುದಿಲ್ಲ, ನಿಂವು ಒಂದು ಹೇಳಿ ದೇವರ ಮೇಲೆ ಯುದ್ಧ ಮಾಡುವವರಾಗಿ ಕಾಣಿಸಿಕೊಂಡಿಲ ಎಂದು ಹೇಳಿದನು (ಪಜನಗಳ 35-39).

ಗಮನಿಯೇಲನು “ಎಜ್ಜಲಕೆಯಾಗಿಲ್ಲ” - ಎಂಬ ವಾಕ್ಯದಿಂದ ತನ್ನ ಮಾತನ್ನು ಷಾರಂಭಿಸಿದನು. ಇನ್ನೊಂದು ಮಾತನಲ್ಲ “ಸಿಲ್ಲಲ ಮತ್ತು ನಿಂವೆನು ಮಾಡುತ್ತಿದ್ದೀರೆಂದು ಅಲೋಚಿಸಿಲ್” ಎಂದಿದೆ. ನದಾ ನಾಶನದಲ್ಲ ಧಾರಿಸುತ್ತಿರುವವರಿಗೆ ಸ್ವಲ್ಪ ಸಿಧಾನಮಾಡಿ, ಅದಲಿಂದಾಗುವ ದುಷ್ಪಿಣಿಯಾಮವನ್ನು ವಿವೇಚಿಸಲು ನಂತರಾಯಿತ್ತರಾದ ಅತಿ ಮಹತ್ತೆದ ಮಾರ್ಗವಾಗಿದೆ. ಗಮಾಯೀಲನು ಮಂಡಳಿಗೆ “ಈ ಮನುಷ್ಯರನ್ನು [ಅಪ್ರೋನ್ತರನ್ನು] ಸ್ವಲ್ಪಹೊತ್ತು ಹೊರಗೆ ಕರ್ತೃಹಿನಬೇಕೆಂದು” ನಂಹೆಯನ್ನು ಕೊಡುತ್ತಾನೆ. ಒಂದು ಹೇಳಿ

ಕೈನ್ತತ್ವಪು ಮಾನವರ ಮೇಲೆ ನಿಂತಿದ್ದರೆ ಮಂಡಳಿಗೆ ಅದನ್ನು ಬಿರೋಧಿಸುವ ಅವಶ್ಯಕತೆಯೇ ಇಲ್ಲ. ಅದು ತಾನೇ ತಾನಾಗಿ ಜಡ್ಟುಹೊಗುತ್ತದೆ. (ಆತನು ಮಂಡಳಿಗೆ ತನ್ನ ಸಲಹೆಯನ್ನು ಹುಟ್ಟಿಕೊಳ್ಳಲು ಎರಡು ಪ್ರರಕ್ಷಣಾರ್ಥಿಗಳನ್ನು ಬಿವಳಿಸುತ್ತಾನೆ.) ಇನ್ನೊಂದು ಲೀಟಿಯಲ್ಲ, ಆತನು ಹೇಳಿದನು, ಕೈನ್ತತ್ವಪು ದೇವರಾಗಿದ್ದರೆ ಅದಕ್ಕೆ ಬಿರೋಧಿಸುವರು ಒಳ್ಳೆಯದಲ್ಲ. ಅದು ಅವರ ಬಿರೋಧಗಳ ಮಧ್ಯದಲ್ಲಿಯೂ ಯಶಸ್ವಿಯಾಗುತ್ತದೆ, ಮತ್ತು ಅವರು “ದೇವರ ಬಿರುದ್ದ ಹೋಲಾಡುವಂಥರಾಗಿರುತ್ತಾರೆ” ಹೀಗೆ ಆತನು ಸಮಾರೋಹಿಸುತ್ತಾ “ನೀವು ಆ ಮನುಷ್ಯರ ಗೊಡ ಚೆಗೆ ಹೋಲಬೇಡಿಲ ಅವರನ್ನು ಜಟ್ಟು ಜಡಿಲ್” ಎಂದು ಹೇಳಿದನು.

ಕೈನ್ತತ್ವಪು ಯಶಸ್ವಿಯಾಗಿದ್ದಲಿಂದ ಮತ್ತು ಮಂಡಳಿಯವರು ದೇವರ ಬಿರುದ್ದ ಯಿಧಿ ಮಾಡುತ್ತಿದ್ದುದಲಿಂದ ಗಮಾಯೆಂಳಿಲನ್ನು ಆತನ ಸಲಹೆಗಾಗಿ ಹೋಗಿಬಂತೆ ನಮ್ಮನ್ನು ಪ್ರೇರೇ ಹಿಸುತ್ತದೆ ಮತ್ತು ಆತನ ಮಾತುಗಳಲ್ಲ ವಿಶಿಷ್ಟವಾದ ಹೊನ ಧರ್ಮದ ಅಂಶಗಳನ್ನು ಕಂಡುಕೊಂಡಂತಾಯತು, ಹೇಗೋ, ಗಮಾಯೆಂಳಿನು ತಾನು ಏನು ಹೇಳಿದನೋ<sup>39</sup> ಅದಲಿಂದ ನ್ಯಾತಿಗೋಳಿಕ್ಕಾಲ್ಲ ಮತ್ತು ಆತನ ತಪ್ಪಿನ ಜೊತೆಗೆ ಹೇಗೆ ನಡೆಯಕೊಳ್ಳಬೇಕು ಎಂಬುದನ್ನು ಲೂಕನು ಬರೆದಿಡಲ್ಲ ಜಾನಲಾಂಜೆ ಎಂಬುವರು ಗಮಾಯೆಂಳಿನ ಸಮಾಲೋಚನೆಯ ಬಗೆಗೆ ನೂಡಿಸುವುದೇನಂದರೆ:

I. ಇದು ಅಜ್ಞಾನಯುತವಾದುದು

- A. ಯಶಸ್ವಿ ಮತ್ತು ಬಿಹಳತೆಯ<sup>40</sup> ಎಂಬುದರ ಮೂಲದ ಮೇಲೆಯೇ ತೀವ್ರ ಮಾಡುವದಕ್ಕಾಗಿ ನೆವರನ್ನು ಹೇಳಿದರು, ಅಥವಾ
- B. ಕಂಡಲೇ ತೆಗೆದುಕೊಳ್ಳಬೇಕಾದ ನಿರ್ದಾರವನ್ನು ಮುಂದಾಡುವರು.<sup>41</sup>

II. ಜ್ಞಾನಯುತಾವಾದುದು, ಒಂಬು ವೇಳೆ

- A. ಇದರ ನ್ಯಾಯಾಂಶಿಕೆಯನಲ್ಲ ಮಾನವತೆಯನ್ನು ಜತ್ತುವರು, ಅಥವಾ
- B. ನಾಯಕ ತೀವ್ರಿಕೆಯ<sup>42</sup> ನಂಗತಿಗಳಲ್ಲ ನಿಖಿಲಂದ ಇನ್ನೂರಾದವರಿಗೆ ನಭ್ಯ ನಡಾವಳಿಕೆಯತ್ತ ನಡೆಸುವರು.

J. W. McGarvey ನೂಡಿಸುವುದೇನಂದರೆ, “ಗಮಾಯೆಂಳಿನು ವಾದಿಸುತ್ತಿರುವರು ... ಈ ಜಂಖಿವಳಿಯು ಹಿಂಂತಿಲಂದ ಹತ್ತಿಕ್ಕಳುಂಡಿಕೊಂಡಿರು, ಮತ್ತು ಈ ದೃಷ್ಟಿಕೋಣದಿಂದ ಆತನ ಸಲಹೆಯ ಸಿನ್ಹಂಶಯವಾಗಿ ಒಳ್ಳೆಯದೆ ಆಗಿತ್ತು.”<sup>43</sup> ಆದರೆ ಕೆಲವರು ತಪ್ಪನ್ನು ಬೋಧಿಸುವಾಗ, ದೋಷವನ್ನು ಹತ್ತಿಕ್ಕಳಲ್ಲ ದೇವರು ನಮ್ಮನ್ನು ಉತ್ತರಾಗಿನಲು ಬಯಸಲಾರನು, ಬದಲಾಗಿ ದೇವರು ಸತ್ಯದೊಂದಿಗೆ ನಮ್ಮನ್ನು ತಪ್ಪನ್ನು ಬಿರೋಧಿಸುವತ್ತೆ ನಿರಿಯನ್ನು ನಡೆಸುತ್ತಾನೆ ಎನ್ನುತ್ತಾರೆ.

ಗಮಾಯೆಂಳಿನು ಎಲ್ಲಾ ಧಾರ್ಮಿಕ ಸ್ಥಿತಿಗಳಿಗೆ ಮಾಡಿದ ಶಿಫಾರಸ್ನುಗಳ ಮಾತುಗಳನ್ನು ಲೂಕನು ದಾಖಲಣದೇ ಹೋಲಬೇಕೆಂದಿದ್ದರೂ, ಆತನು ಏಕೆ ದಾಖಲಣಿಸಿದನು? ಶ್ರಾಧಬಿಕವಾಗಿ, ಆತನು ಗಮಾಯೆಂಳಿ ಮಾತುಗಳನ್ನು ದಾಖಲಣಿಸಿದ್ದಕ್ಕೆ ಕಾರಣ ಎಂದರೆ ದೇವರು ಒಬ್ಬ ಶ್ರೀಷ್ಠಿ ಬೋಧಕನನ್ನು ಹೇಗೆ ಅಪ್ರೋಣಲರ ಜೀವವನ್ನು ಉತ್ತರಾಗಿನಲು ಬಳಸಿದನು ಎಂದು ತೋಳಿಸಲು, ಎರಡನೆಯದಾಗಿ, ಏಕೆಂದರೆ ಕೈನ್ತತ್ವ ನಮಾಜಕ್ಕೆ ಯಾವುದೇ ಲೀಟಿಯ ಭಯವನ್ನು ತರುವವರಲ್ಲ ಎಂದು ಸ್ವಜ್ಞ ಮನಸ್ಸಿನ ಜನರು ನೋಡಿದ್ದಾರೆ ಎಂದು ತೋಳಿಸುವುದೂ ಆಗಿತ್ತು.

ಒಂದು ವೇಳೆ ಗಮಾಯೆಂಳಿನು ತನ್ನದೇ ಆದ ಸಲಹೆಯನ್ನು ಕೇಳಿದ್ದಾರೆ, ಕೈನ್ತತ್ವಪು ಯಶಸ್ವಿಯಾಗುತ್ತಿತ್ತು, ಆತನು ಒಬ್ಬ ಕೈನ್ತತ್ವನಾಗಿಜಡುತ್ತಿದ್ದನು ಮತ್ತು ಅದು “ದೇವರದೇ” ಎನ್ನುವಂತೆ ಅಲ್ಲ ಹೇಳಬಾದ ಪ್ರರಾಗೆಗಳ ಇರುತ್ತಿದ್ದವು. ನಾವು ತಿಜದಂತೆ, ಆತನು ಮಾಡಿಲ್ಲ,<sup>44</sup> ಆದರೆ ಆತನು ಅಪ್ರೋಣಲರ ಜೀವವನ್ನು ಉತ್ತರಾಗಿನಲು. ಆತನು ಬಹುಶಃ

ಆ ಜೀಜವನ್ನು ಜಡಿತದನು ಅದು ಅವರ ಜೀವನದಲ್ಲಿ ನಂತರ<sup>45</sup> ಸುಗ್ರಿಯನ್ನು ತಂದಿತು. ಇದು ಆತನ ಶಿಕ್ಷೃರ್ಲೋಭ್ವಾದ ತಾನ್ದದ ನೌಲನಲ್ಲ ಆತನ ವಾಕ್ಯಗಳನ್ನು ಕೇಳುವಲ್ಲ ನಾಧ್ಯವಾಯಾ (22:3).

### ಹಿಂ (5:40)

ಗಮಲಯೀಲನು ಮಾತನಾಡಿದ ನಂತರ ಪಜನ 40 ನಂತರೆ ತಿಜನುತ್ತದೆ ಮಂಡಣಯು “ಅತನ ನಲಹೆಯನ್ನು ತೆಗೆದುಕೊಂಡಿತು” ಎಂದು. ಸಭೆಯ ಗಮಲಯೀಲನ ನಲಹೆಯನ್ನು ಎಲ್ಲಾಯವರೆಗೆ ತೆಗೆದುಕೊಂಡಿತೆಂದರೆ ಅವರು ತಕ್ಷಣವೆ ಅಂತೋನ್ತಲರನ್ನು ಆ ಸ್ಥಳದಲ್ಲಿ ತೊಲ್ಲಾಲ್ಲ. ನಾನು ನೆನಸುವದೇನೆಂದರೆ, ಗಮಲಯೀಲನ ಮಾತಿನ ನಂತರ ಜರುನಾದ ಜರ್ಜೆಯ ಹುಟ್ಟಕೊಂಡಿರಬಹುದು: “ಒಂದು ವೇಳೆ ನಾವು ಅವರನ್ನು ತೊಲ್ಲಬಾರದೆಂದರೆ, ನಾವು ಏನು ಮಾಡಬೇಕು?” ಅಂತಿಮವಾಗಿ ಕೆಲವರು ಒಂದು ನೂಜನೆಯನ್ನು ತೊಟ್ಟರು: “ನಾವು ಅವರನ್ನು ಹೊಡೆಯಿಸಿ ನಂತರ ಕಾಯದ ಮೇಲೆ ಗಮನವಿದೆ ಎಂದು ಅವರಿಗೆ ತೊಲನೊಣ ಎಂದುಕೊಂಡರು ಬಹುಶಃ ಅಷ್ಟಮಾಡಿದರೆ ನಾತು!”

“ಅಂತೋನ್ತಲರನ್ನು ಕರೆಯಿಸಿ ಹೊಡಿಸಿ” (ಪಜನ 40ಬಿ) ಎಂದು ನಾವು ಓದುತ್ತೇವೆ. ಹೊಡೆಯವರು ಇದೊಂದು ಮಹತ್ವವಲ್ಲದ ಶಿಫ್ಫೆಯಲ್ಲ. ಹೊಡೆಯಿಸಿಕೊಂಡು ಕೆಲವರು ಜೀವಿತದುದ್ದಕ್ಕೂ ಕುಂಟರಾದರೂ. ಕೆಲವರು ಜಾವಣಯಿಡಿಯಲ್ಲಿ ಸತ್ತುಹೊಳೆದರು, ಹೊಡಿಸಿಕೊಂಡಿಪರ ಮೈಮೇಲೆ ಗಾಯಗಳಾದವು. ದೈಹಿಕವಾಗಿ ಮಾನಸಿಕವಾಗಿ, ಅವರ ಉಳಿದ ಜೀವನದುದ್ದಕ್ಕೂ ಅವರು ನೇರಿನ ನೆನಹಿನಲ್ಲಿ ಉಳಿದರು. ಜಾವಣಯನ್ನು ಮಾಡಲು ಜರ್ಮನ್ ಬಿಬಿಧ ಎಚೆಗಳನ್ನು ಜಗಿಗೊಳಿಸಿದ ಕೈಹಿಡಿಯ ಇರುತ್ತತ್ತು. ಜರ್ಮನ್ ಒಂದು ಎಚೆಯ ಮೇಲೆ ಲೋಹದ ಜೂರುಗಳನ್ನು ಎಲುಬಿನ ಜೂರನ್ನು ಮಾಂಸವು ಕಿತ್ತಳಿರುವಂತೆ ಮಾಡಲು ಇಟ್ಟಿದ್ದರು. ನಿಖಳಣಾದ ಕಾಯನಿವಾರಕರನು ತ್ರಿತೀಯೊಂದು ವಿಣಿಸಿದ ವ್ಯಕ್ತಿಯನ್ನು ಅನೇಕಕಡೆಗಳಲ್ಲಿ ಹೊಡೆಯಿತ್ತಿದ್ದನು. ಕಾನೂನು ಹೆಚ್ಚಿಂದರೆ ನಾಲ್ಕುತ್ತು ವಿಂಗಳಿಗೆ<sup>46</sup> ಅವಕಾಶವಿರುತ್ತತ್ತು; ಹೇಗೆಂದರೆ ನಾಮಾನ್ಯವಾಗಿ ಮಾಡಲಾಂಬತ್ತು ವಿಂಗಳನ್ನು ಇಲಂಲಾಗುತ್ತಿತ್ತು.<sup>47</sup> ಹೊರಗಿನ ಮತ್ತು ಒಳಗಿನ ನಿಲುವಂಗಿಗಳನ್ನು ತೆಗೆದುಜಡುತ್ತಿದ್ದರು ಅಥವಾ ಹಲದುಕಾಕಿಜಡುತ್ತಿದ್ದರು ಹೀಗೆ ಅವರ ಬೆಸ್ತು ಕಾಣಿಸುವಂತಿರುತ್ತು. ಬಲಯಾದ ವ್ಯಕ್ತಿಯ ಕೈಗಳನ್ನು ಗಟ್ಟಿಯಾಗಿ ಕಂಬಕ್ಕೆ ಕಟ್ಟಲಾಗುತ್ತಿತ್ತು. ಒಬ್ಬ ಕಾಯನಿವಾರಕರನು ಹೊಡೆಯಿತ್ತಿದ್ದಾಗ ಮತ್ತೊಬ್ಬನು ವಿಂಗಳನ್ನು ಎಣಿಸುತ್ತಿದ್ದನು - ಈ ನಂದಭರದಲ್ಲಿ ಹಸ್ತೆರಡು ಜನರು ಹೊಡೆಯಲ್ಪಟ್ಟರು - ಒಬ್ಬ ಹೆಚ್ಚು ಕಡಿಮೆ ಬದನಾರು ಹೊಡೆತಗಳು ಆದವು!

ಈ ಶ್ಲಾಹ ಕಾಯವು ನಂತರಾಣವಾದಾಗ, ನಾಲ್ಕೆತ್ತಿನೇನು “ಯೀಂನುಬಿನ ಹೆನರನ್ನು ಹೇಳಿ ಮಾತನಾಡಬಾರದೆಂದು [ಮೊದಲು ತೊಟ್ಟ ಅಜ್ಞೆಯನ್ನೇ ನಿಖಳಣಿಸಿದ್ದಾರೆ] ಅಷ್ಟಣಿಕೊಟ್ಟಿ ಅವರನ್ನು ಇಟ್ಟುಜಿಟ್ಟು” (ಪಜನ 40ಸಿ). ಹಸ್ತೆರಡು ಜನರು ಹೊಡೆಯಲ್ಪಟ್ಟ ಮೇಲೆ ಮತ್ತು ರಕ್ತಮಯವಾದ ಜನರು ತೊಳಣಿಯಂದ ಹೊರದೆಬ್ಬಲಿಟ್ಟ ಮೇಲೆ ಸಭೆಯ ಬಹುಶಃ “ಅದೇ ತೊನೆಯದಾಗಿರಬೇಕು” ಎಂದು ಯೋಜಿಸಿರಬಹುದು!

### ನಂತೋಣಕಾರಿಯಾಡಣ (5:41)

ತಿರುಗೊಂದಾವತೆ, ಕೈನ್ತುಕ್ಕೆಪು ತೊಂದರೆಯಿಡಿಯಲ್ಲಿ ಬಂತು. ಒಂದು ವೇಳೆ ನುವಾತೆಯ ಕ್ರಾತರತನವಾದ ಹೊಡೆಯುಬಿಕೆಯಿಂದ ನಿಂತುಹೊಳೆದಾಗ್ಗರೆ, ಸಭೆಯ ಬೆಳಿಯು ಬೆಳಿಯುವುದನ್ನೇ ನಿಜಿಸಿಜಡುತ್ತಿತ್ತು. ಯಾಕೆಂದರೆ “ಆ ಜೀಜವು [ದೇವರ ರಾಜ್ಯದ] ದೇವರ ವಾಕ್ಯವಾಗಿದೆ” (ಲಾಕ 8:11). ಒಂದು ವೇಳೆ ಅಂತೋನ್ತಲರಲ್ಲಿ ಒಬ್ಬರು

ನಮ್ಮ ಹಾಗೆ ಇದ್ದಿದ್ದರೆ, ಮುಂದಿನ ವರ್ಜನವನ್ನು ಈ ಲೀಟಿಯಾಗಿ ಓದಬಹುದು “ಅವರು ತಾವು ತಪ್ಪಾಗಿ ನಡೆಸಿಕೊಂಡೆಂದು ಎಂದುಕೊಂಡು ಮಂಡಳಿಯ ಸಮುಳದಿಂದ ಅಳುತ್ತ ತಮ್ಮ ಮಾರ್ಗದರ್ಶ ಹೊರಟು ಹೊಳೆದರು” ಅಥವಾ “ಯೇಸುವನ್ನು ಹಿಂಬಾಳಸುವದು ಕಷ್ಟಕರವಾದುದು ಎಂದು ಅವರು ದೋಷಕ್ಕೆ ಮಾಡುತ್ತಾ ಅವರು ಮಂಡಳಿಯ ಸಮುಳದಿಂದ ತಮ್ಮ ಮಾರ್ಗದಲ್ಲಿ ಹೊರಟು ಹೊಳೆದರು” ಎಂದು.

ಬದಲಾಗಿ 41ನೇಯ ವರ್ಜನವನ್ನು ಓದುವಾಗ, “ಅಪ್ರೋಣ್ತಲರು ತಾವು ಆ ಹೆಸಲನ ನಿಖಿತವಾಗಿ ಅವರೂನ ಹಡುವುದಕ್ಕೆ ಯೋಣ್ಯರೆಸಿಸಿಕೊಂಡೆಂದು ಸರಂತೋಫಿನುತ್ತು ಹಿಂದೆ ನಭೆಯ ಎದುಲನಿಂದ ಹೊರಟು ಹೊಳೆದರು” (ಇತ್ತೀಚೆಂದು ನಷ್ಟದು.) J. W. McGarvey ಬರೆಯುವಂತೆ,

“ಈ ಹೇಳಕೆಯು ಜಡಗಡೆಯಾದಾಗ ತಾವು ಆ ಹೆನಲನ ನಿಖಿತವಾಗಿ ಅವರೂನ ಹಡುವುದಕ್ಕೆ ಯೋಣ್ಯರೆಸಿಸಿಕೊಂಡೆಂದು ಸಂತೋಷಿಸುತ್ತ ಅವರು ಹೊರಟುಹೊಂದು ಇದು ನಂಬಿಲ ನಾಧ್ಯವಾದುದು. ಇದು ಈ ಪುನ್ರುತ್ತದಲ್ಲಿ ಬರೆದಂತೆ ಎಲ್ಲಾಯೂ ಬರೆದಿಲ್ಲ. ಮತ್ತು ಈ ಮನುಷ್ಯರು ಹಿಂಗೆ ಎಂದೂ ಬರೆದಿರಿಲ್ಲ. ಅದರಲ್ಲಿ ಇದು ಅವರ ಬಾರತೋಣ್ಯ<sup>48</sup> ಹೊಡತದ ಮೊದಲ ಅನುಭವ ಎಂದು ಗಮನಿಸಿದಾಗ ಬಲು ಅಷ್ಟಯುದಾಯಕ ಅಧ್ಯಕ್ಷ ಕಾರ್ಯವಾಗಿದೆ ಎಂದು ಅವರು ಹೇಳುತ್ತಾರೆ:

Amplified ಬೈಬಿಲನ ವಿವರಣೆಗಳು “ಅಗ್ನಾರವದಲ್ಲಿ ನಾರವವೆಂಬ ಯೋಣ್ಯತೆಗೆ” ಅವರು ಎಟಿಸಿದರು ಎಂದಿದೆ.

ಅವರ ನಡೆಸಿಕೊಳ್ಳುವಿಕೆಯು ಹನ್ನೆರಡು ಜನಲಿಗ ಯಾವ ಆಷ್ಟಯುದಂತೆ ಆಗಿಲ್ಲ, ಯಾಕೆದರಂತೆ ಅವರು ಹೊಡಿಯಲ್ಲಿರುವರು ಎಂಬುದಾಗಿ ಯೀಂನು ಮೊದಲೇ ಅವಲೋಕಿಸಿದ್ದನು (ಪ್ರತ್ಯಾಯ 10:17; ಮಾರ್ಕ 13:9). ಮುಂದೆ, ಆತನು ಈ ನಂಬಿಲನ್ನು ಹವಂತ ಶ್ರವಂತಿಗಳನ್ನು ಕೊಟ್ಟಿದ್ದಾನೆ:

ನಿಂತಿಯ ನಿಖಿತವಾಗಿ ಹಿಂಸೆಯನ್ನು ತಾಜಕೊಳ್ಳುವವರು ಧನ್ಯರು; ಹರಲೊಕರಾಜ್ಯವು ಅವರದು. ನನ್ನ ನಿಖಿತವಾಗಿ ಜನರು ಸಿಮ್ಮನ್ನು ಸಿಂಹದಿನಿ ಹಿಂಸೆಹಡಿಸಿ ಸಿಮ್ಮ ಮೇಲೆ ಕೆಷ್ಟೆ ಕೆಷ್ಟೆ ಮಾತ್ರಗಳನ್ನು ನುಳ್ಳಾಗಿ ಹೊಲಿಸಿದರೆ ನಿಂಬು ಧನ್ಯರು. ಸಂತೋಷದರ್ದಿಲ, ಉಲ್ಲಾಸದರ್ದಿಲ; ಹರಲೊಕದಲ್ಲಿ ಸಿಮ್ಮೆ ಬಹಳ ಕಳ ಸೀಕ್ಕುವರು; ಸಿಮ್ಮಿಂತ ಮುಂಜೆ ಅದ್ದ ತ್ವರಾದಿಗಳನ್ನು ಹಿಂಗೆಯೇ ಹಿಂಸೆಹಡಿಸಿದರಲ್ಲಾ (ಪ್ರತ್ಯಾಯ 5:10-12; ಒತ್ತಿ ಹೇಳಿದ್ದು ನಷ್ಟದು).

ಹಿಂಸೆಯಲ್ಲಿ ಉಲ್ಲಾಸಹಡುವದು ಎಂಬ ಹಾರವನ್ನು ಕಲಾಯಿದು ನಮ್ಮೆಲ್ಲಿಗೂ ಕಷ್ಟದಾಯಕರವಾದದ್ದಾಗಿದೆ. ಇದು ಹೇತುಸಿಗೂ ಅನಮಾನ್ಯವಾದ್ದಾದು ಯಾಕಂದರೆ ಆತನು ಮೂಲತಹವಾದ ಸ್ವಭಾವವು ಆತನನ್ನು ಆಶ್ರಮಣ ಮಾಡಿದಾಗ ತಕ್ಷಣವೆ ಆತನ ಪ್ರತಿಕ್ರಿಯೀ ಅಗಿತ್ತು (ಪ್ರತ್ಯಾಯ 26:51). ಯೋಣುವಿನ ಮಧುರವಾದ ತ್ವರಾವದಿಂದ, ಹೆಗೆನೀ, ಹೇತುನು ಈ ಹಾರವನ್ನು ಕಲಾಯಿಸಿದ್ದನು. ನಂತರ ಆತನು ತಮ್ಮ ನಂಜಿಕೊಳ್ಳುವ ಕಷ್ಟಪಡುವವರಿಗೇ ಸ್ಥರ ಆತನು ಬರೆಯುತ್ತಾನೆ:

ತೀಯರೇ, ನಿಂಬು ಹರಲೊಳಾಧನೆಗಾಗಿ ತುಟಕ್ಕೆ ಹಾಕಲ್ಪಟ್ಟದಕ್ಕೆ ಆಷ್ಟಯುದಂತೆ ಬಿಂಬಿತವಾದ ನಂಗತಿ ನಂಭಿಸಿತೆಂದು ಯೋಜಿಸಬೇಕಿಲ. ಆದರೆ ನಿಂಬು ಎಷ್ಟರ ಮಣಿಗೂ ತೀವ್ರನ ಬಾಧಿಗಳಲ್ಲ ಹಾಲುಗಾರರಾಗಿದ್ದೀರೋ ಅಷ್ಟರಮಣಿಗೆ ನಂತೋಳ ಪುಷ್ಟಪರಾಗಿಲು; ಆತನ ಮಹಿಮೆಯ ತ್ವರ್ಕಷ್ಟಕೆಯಲ್ಲಿಯೂ ನಿಂಬು ನಂತೋಳಹಟ್ಟ

ಉಲ್ಲಾಸನೊಳ್ಳುವಿಲ. ನಿಂದು ಕೈಸ್ತನ ಹೆನ್ನಿನ ನಿಬಿತ್ತ ಸಿಂದಿಗೆ ಗುಲಯಾದರೆ ಧನ್ಯರೇ; ತೇಣೋಳಮಯಾದ ಅಕ್ಕನಾಗಿರುವ ದೇವರಾತ್ಮನು ನಿಮ್ಮಿಲ್ಲ ನೆಲೆಗೊಂಡಿದ್ದಾನಲ್ಲ... ಆದರೆ ಕೈಸ್ತನಾಗಿ ಖಾಧೆಹಷಟ್ಟೆ ಅವನು ನಾಜಿಹಷಡದೆ ಆ ಹೆನ್ನಿನಿಂದಲೇ ದೇವರನ್ನು ಹಂತಹಿನಲ (ಇ ಹೆಚ್ಚನು 4:12-16).<sup>49</sup>

ನಿಮ್ಮಿಲ್ಲ ಅನೇಕರು ಕೈಸ್ತರಾಗಿರುವುದಲಂದ ನಂಕಷ್ಟಕ್ಕೆ ಗುಲಯಾಗಿರುವದರ ಬಗೆಗೆ ತಿಂಡಿರುವುದಕ್ಕಿಂತ ಹೆಚ್ಚಾಗಿ ನಾನು ತಿಂಡಿಲ್ಲ. ನನಗೆ ಎಂದಿಗೂ ಬೋಧನೆಯನ್ನು ನಿಲ್ಲಿಸಲು ನಾಗಲೀಕ ಪಲಯಿದ ಅಧಿಕಾಲಿಗಳಿಂದ ಅಜ್ಞೀಯಾಗಿಲ್ಲ; ನನ್ನ ಜಿವಕ್ಕೆ ಮತ್ತು ನನ್ನ ಜೀವಿತಾವಧಿಯು ಎಂದಿಗೂ ನನ್ನ ನಂಜಕೆಯ ಕಾರಣಿಂದ ಯಾವ ಬೆದಲಕೆಯೂ ಅಗಿಲ್ಲ ಇನ್ನೂ ಇಲ್ಲ ನಷ್ಟಿಲ್ಲಿಗೂ ಹಾರಗಜವೇ - ಧಾರ್ಮಿಕ ನ್ಯಾತಂತ್ರ್ಯ ಹೊಂದಿರುವ ತದೆಲಗಳಲ್ಲ ಚಾಸಿಸುತ್ತಿರುವ ಏಲ್ಲಿಗೂ. ಉದಾಹರಣೆಗಾಗಿ ಹಿಂಗೆ ಉಹಿಸಿಕೊಳ್ಳುತ್ತಿರುವ ಕೈಸ್ತನಿಗೆ ನಂಕಟದಲ್ಲಿ<sup>50</sup> ಕೆಂಪಿಲ್ಲ ಹತ್ತುನಾಬಿರ ಡಾಲರನ್ನು ಕೊಡುತ್ತಾರೆ ಎಂದು ಉಹಿಸಿಕೊಳ್ಳುತ್ತಾರೆ. ಕೆಲ ಕೈಸ್ತರು ನಂತರೂಣವಾದ ಹತ್ತುನಾಬಿರವನ್ನು ಒಂದೇ ನಾಲ್ಕೆಷ್ಟುಜಡಲು ಕರೆಯುತ್ತಾರೆ - ಅವರು ತಮ್ಮ ಜೀವಿತವನ್ನು ಕೈಸ್ತನಾಗಿ ತ್ವರ್ಗಮಾಡುತ್ತಾರೆ. ನಮ್ಮಿಲ್ಲ ಅನೇಕರು, ಹೇಗೆಂದು, ಇದು ಒಂದೇ ನಮಯದಲ್ಲ ಒಂದು ಡಾಲರನ್ನು ಇಡುವದೂ ನಾವಿರನಾಲ ಇಡುವ ಹಾಗೆ ಇಡಾಗಿದೆ. ಕೈಸ್ತನ ಹೆನ್ನಿನಲ್ಲಿ ದೈವದೂಷಣೆ ಉಂಟಾದಾಗ ನಾವು ಬಿರೋಧಿಸುತ್ತೇವೆ, ಮತ್ತು ಮಾತನಾಡುವವನು ನಮ್ಮ ಮೇಲೆ ಕೊಪರೊಳ್ಳುತ್ತಾನೆ. ಅದು ಒಂದು ಡಾಲರ್ ಶ್ರಮಗೆ ನಮಯಾದ ಡಾಲರ್ ಆಗಿದೆ. ನಾವು ಅಹತ್ವಜಾರಕ್ಕೆ ಒಳಗಾದವರ ಜೊತೆಯಲ್ಲ ಇರುವಾಗ, ಜನಜಂಗಣಿತಯು ನಮ್ಮತ್ವ ತಿರುಗುತ್ತದೆ. ಅದು ಇನ್ನೊಂದು ಡಾಲರ್. ನಾವು ನಮ್ಮಸುತ್ತಲ್ಲಿರುವವರ ಅಷ್ಟುಮಣಿಕೆನ ಜೊತೆಗೆ ಹೇಗೆಲ್ಲಲು ನಿರಾಕರಿಸಿದಾಗ ನಾವು ಅಹಹಾನ್ಯಕ್ಕೊಗುತ್ತೇವೆ ಆಗ ಇನ್ನೊಂದು ಡಾಲರನ್ನು ಬಜುವುದಾಡಿದಂತಾಗುತ್ತದೆ. ಕೊನೆಯಲ್ಲ, ಇದು ಅದೇ ನಂಗತಿಗಳನ್ನು ಕೂಡಿನಲೆಟ್ಟಿನತ್ತೇವೆ: “ಕೈಸ್ತಯೇನುವಿನಲ್ಲ ಸದ್ಗೃಹನಾಗಿ ಜೀವಿಸುವುದಕ್ಕೆ ಮನಸ್ಸು ಮಾಡುವವರೆಲ್ಲರೂ ಹಿಂನೆಗೊಳಿಸಬಾರು” (2 ತಿಂಡಿ 3:12; ಒತ್ತಿ ಹೇಳಿದ್ದ ನನ್ನದು). ಅತಿಶಯಾದ ನಂಕಟದ ದೊಡ್ಡ ಹಣ್ಣಿಯೇ ಬಂದಾಗ ಅಷ್ಟೋನ್ತಲ್ಲಿರು ಮಾಡಿದಂತಹನ್ನು ಕಲಯಿಸಬಹುದು ನಮಗೆ ಅವಶ್ಯಕಿದೆ, “ಆ ಹೆನ್ನಿನ ನಿಬಿತ್ತವಾಗಿ ಅವಮಾನ ಪಡುವುದಕ್ಕೆ ಹೋಗ್ಯೆಸ್ನಿಸಿಕೊಂಡೆವು ಎಂದು ಸಂಪೋಷಿಸಿದರು”!

## ಷಿರಪಾದಿರು (5:42)

ತಿಂಡಿ ಅಧಿಕಾಲಿಗಳು: “ಇನ್ನು ಮುಂದೆ ಯೇಸುವಿನ ಹೆನ್ನಿನಲ್ಲಿ ಮಾತನಾಡಬಾರದು”! ಎಂದು ಹೇಳುವ ಮೂಲಕ ಅದೇ ನಿಯಮವನ್ನು ಅವರ ಮುಂದಿಟ್ಟಿರು. ಅಷ್ಟೋನ್ತಲ್ಲಿರು ಕೂಡ ದೇವಲಗೆ ಬಿಧೀಯರಾದರೇ ಹೊರತಾಗಿ ಮನುಷ್ಯರಿಗಲ್ಲ: “ಶ್ರುತಿದಿನ ಎಡಜಡದೆ ದೇವಾ ಲಯದಲ್ಲಿಯೂ ಮನೆಮನೆಗಳಲ್ಲಿಯೂ ಉಪದೇಶ ಮಾಡುತ್ತ ಕೈಸ್ತನಾದ ಯೇಸುವಿನ ಶುಭ ವರ್ತಮಾನವನ್ನು ನಾರುತ್ತ ಇದ್ದರು” (ಪಜನ 42). ಹಿಂಸೆಯ ಅವರ ಬೋಧನೆಯನ್ನು ನಿಲ್ಲಿಸಲಲ್ಲ; ನೋವುಗಳು ಅವರ ಬೋಧನೆಯನ್ನು ನಿಲ್ಲಿಸಲಲ್ಲ; ಮಂಡಜಯ ಮಾತುಗಳು ಅವರ ನಾಜೀಯನ್ನು ನಿಲ್ಲಿಸಲಲ್ಲ.

ಪಜನ 42ರಲ್ಲ “ಬೋಧನೆ” ಇದು ಗ್ರೀಕನ ನಾಮಾನ್ಯವಾದ ಪದದ “ಬೋಧನೆ”<sup>51</sup> ಅಗಿದೆ. ಆದರೆ ಭಾಷಾಂತರವಾದ ಗ್ರೀಕ ಪದವು “ಲುಹದೆಲ್” ಇದು ನಾವು ಹಡೆದಿರುವ “ಸುವಾತೆ”<sup>52</sup> ಎಂಬ ಪದದಿಂದ ಬಂದ ಕ್ರಿಯಾಪದವಾಗಿದೆ. ಅಕ್ಷರನಹ, “ಅವರು ನುವಾ ತೀರಣೆಯನ್ನು ಮುಂದುವರೆಸಿದರು (ಉದಾಹರಣೆ, ಸುವಾತೆನಾರುಬಿಗೆ)! The New

Century Version నెల్ల “... అపరు శుభపాత్రయిన్న హేటుపుదన్న ముందువరేసిదయ - అదు యీఎన్కున్సే” ఎందిదే. నాప్జనికవాగి (దేవాలయదళ్ల) మత్తు వృయత్తిక వాగి (మనేఱింద మనేగే), అపరు యీఎన్బిన్<sup>53</sup> బగేగే సువాత్రయిన్న నారుత్తూ హోఱరు!

## ముత్తుయె

నమ్మ ముందిన హాతదళ్ల మానవరు “బేడ” ఎందాగలూ దేవలిగే బిధేయరా గుపుదక్కే ఇయవ నవాలుగళ బగేగే జజేయిన్న ముందువరేయువా.

ఈ క్షుణదళ్ల, నావెల్లరూ యాపుదే న స్నిచేశగళల్ల అథవా స్థితిగళల్ల “మానలిగింతలూ దేవలిగే బిధేయరాగువదు” లుత్తుమచాదుదు ఎందు సిధాలి సోణ.

## చృష్టు సంబింధపాడ - ఒష్టిసే

ఈ హాతదళ్ల, అప్పోస్తులరు సేరేమనేగే హాకల్పట్టద్దలంద మత్తు హోడెయిల్లట్టలంద కైన్తుర మేఱన కింనేయు హేజ్సైతు. ఈ వగ్గవెన్న ఒళ్లీయు లితియింద శ్వారంబవిసువంతె కింనేయిన్న యోగ్యమొభాసెయింద ఎదులినువ చోల్యగళ కురితు మాతడుపుదర మూలక వగ్గదళ్ల ఆనక్కియిన్న కేరళసబముదు. కజ్ఞణ అథవా ఉళ్లినింద చూడల్లట్ట అనేశక సంగతిగళన్న తోలనువ (అప్పగళ జిగెళన్న) మూలక వగ్గవెన్న శారంబిసబముదు, ఉదాహరణగళు: హళీయు కుదురే నాలీ, చోళే, జూల, అథవా నొజిగళే ఆగిదే. ఇదక్కే సంబంధిసిద సంగతిగళన్న తోలనాక్కుకవాగి తిజసికొడిల, అప్పగళ బెలీయు పుటక్కే హాకిద నేరపాద నంబంధపన్న హోందివే. హేత్తును (ఈ హాతదళ్ల ఒబ్బ కింనేశికగాదవ) నంతర లిలేధనేగగాగి పుటక్కే హాకల్పట్ట సించు (1 హేత్తును 4:12) ఎంబుదర బగేగే ఆతను మాతనాడుత్తునే. నంతచ మత్తు లేంధనేగళన్న నాపు నలయాగి బజసికొండళ్ల అపు నమ్మన్న కమ్మపంచపుగళు మత్తు నమ్మన్న బలహడినువ కేలనపన్న మాడుపంచపుగాివే (ఈ హాతదళ్ల అప్పోస్తులర మనోభావనేయిన్న గమనిసిలి)! ముల్చువాద త్స్తేయిందరే “నంతచక్కే నాపు హేం ప్రతిక్రయినబేశు?”

## ప్రనందద ఒష్టిసే

నవేంబర్ 1986రల్ల బోధనా సియితకాలెయళ్ల (శగ్గ ట్రూత్ ఫార్ మిడ్స), అప్పోస్తులర కృత్యగళ 5:12-42ర, భాగద మేఱన సిక్క హేబుల్నారపర “మానలిగింతలూ దేవలిగే బిధేయరాగువదు” ఎంబ శిళిక్షణకేయిల్లన ఒందు ప్రనందపు ఇదే అపరు అదరల్ల నాల్ను త్రముబ సంగతిగళన్న హేజద్దారే: (1) శిష్యరు శక్తియిన్న హోందిద్దు (పజనగళ 12-21); (2) శిష్యర ఆయ్యి (పజనగళ 21-32); (3) శిష్యర సంక్షేప మనోభావనే (పజనగళ 33-41); (4) శిష్యరు సమహణా భాషనే (పజన 42).

పరేనో ప్రేరస్సీ అప్పోస్తులర కృత్యగళ 5:17-42రపరేగిన బ్యుబల్లన బిపరణా భాష్యద హాత “నట్టు మత్తు పలణామగళ,” *The Bible Exposition Commentary*,

vol. 1 ଦିଲ୍ଲୀରେ ତୁମୁଳ ନଂଗାଂତିଗଳିମଧ୍ୟ ବେଳେ ବେଳେ ଜନରୁ ନତ୍ୟଦ କୁଳତୁ ହେଲେ ଶ୍ରୀକୃତ୍ୟାଲୁଷିଦରୁ ଏବୁଦସ୍ତୁ ବ୍ୟକ୍ତି କେଇଲୁତୁଥିଲେ: (1) ନତ୍ୟପଣ୍ଡ ଏଦୁଲନବକୁଦୁ (ନ୍ୟାୟ ମୁଠଙ୍ଗ ମୁଠଙ୍ଗ) (ପଞ୍ଜନଗଳୁ 17-28); (2) ନତ୍ୟପଣ୍ଡ ଦୃଢ଼ିଲେଖିଲନପଦୁ (ଅଶ୍ରୋତୁଲରୁ) (ପଞ୍ଜନଗଳୁ 29-32); (3) ନତ୍ୟପଣ୍ଡ ନିରାଳୀନୁପଦୁ (ରମୁନିଯେଲାନୁ) (ପଞ୍ଜନଗଳୁ 33-39); (4) ନତ୍ୟପଣ୍ଡ ଫେରେଣ୍ଟିନୁପଦୁ (ନବୀନୀ) (ପଞ୍ଜନଗଳୁ 40-42).

### ଶିଷ୍ଟଜୀଗଳ

‘ହେଲଭ୍ୟାନ ଦିଲ୍ଲୀରେ ପଦାରିଦ୍ଵାରା କେଇଲନପଦାରିଦ୍ଵାରା ଆଦୁ ତେବେଳଦେରିଲେଖିଲମାଦୁପଦାର ଯେହାଦୁରେ ହେଲଭ୍ୟାନ ଦେଇପରୁ ମାନଚନ୍ଦ୍ର ବ୍ୟକ୍ତିଗଳିମଧ୍ୟ ନଂନାଥୀକିମିଦନୁ. ଆଦର ଅଦର ଅଧିକାରୀ ପ୍ରତିଯୋମିନାମା ମନେମୁ ଦେଇପରୁ ବ୍ୟାସିଦିନକେ ଅରପଦୁ ଏବଂଦିଲ୍ଲ. ୩କେଇପରୁ ହେଲେ ଭୁବନେଶ୍ୱରନାମରେ ନାପୁ ହେଲାପଦ ତେଲିଗିଯା ହେଲେ ବ୍ୟାସିଯାନୁତ୍ରିଦେ ଏବଂ ତିଜିଯିଦିରୁପୁରିଲିନାମରେ ନାପୁ ତେଲିକେଇନ୍ଦ୍ରିୟ ହେଲାପଦିଲ୍ଲିଲ ଏବଂ ହେଲାତୁରେ. ଏବଂକିମାରି ଯାଏ ଶ୍ରୀନ୍ତନ୍ତନା ରୋମୁ ନରକାରଦ ହେଲାରଛେଇନ୍ଦ୍ରିୟ ବ୍ୟକ୍ତିଗଳିଲ୍ଲ, ଆଦର ଯେଇନ୍ଦ୍ରିୟ ମତ୍ତୁ ହୋଲନୁ ଜିନ୍ନି ହେଲାପୁରୁଷେ ନଂଦରେ ରୋମୁ ନରକାରଦକ୍ଷେ ତେଲିଗିଯିନ୍ଦ୍ରିୟ ହେଲାବେଳିକୁ ଏବଂଦୁ. ନାମୁ ନମ୍ବୁ ତେଲିଗିଯିନ୍ଦ୍ରିୟ ହାତପିଲେଖେଇଲ୍ଲାଏ ଇଲ୍ଲପୁରୀ ଏବଂବୁଦର ବାଗିନେ ନାପୁ ଦେଇପରି ଲେକ୍ଷ୍ମିକୋଦିଲେଖିଲୁ: ନରକାରଦିଲ୍ଲନ ନାଯିକାତ୍ମଦ ଅଭିକାରଦିଲ୍ଲରୁପଦର ହାତପୁ ହେଲେ ବ୍ୟାସିଯାନୁପଦର ଏବଂବୁଦର ବାଗିନୀ ଲେକ୍ଷ୍ମିକୋଦିଲେଖିଲୁ. “ଲୁଦାକରିଙ୍ଗାରି, NIV ଭାଷାବାଂତରେ 1 ହେଲନୁ 2:17 “ଶ୍ରୀଯେବ୍ଲାଇନ୍ଡା ଯେଇନ୍ଦ୍ରିୟାଦ ଗାରପଦନ୍ତୁ ତେଲାଲନୁ: ବିଶ୍ୱାସିଗଳ ନହେଲାଦରନ୍ତୁ ତ୍ରୈଲିଖିଲ, ଦେଇପରି ଭୟପଦିଲ, ଅରନନ୍ତୁ ଗାରିବିଲି.” “ଯେଇନ୍ଦ୍ରିୟାଦ ଗାରପଦନ୍ତୁ ହୋଇଲି” ମତ୍ତୁ “ମୟାଦି” ଏବଂବୁଗାଲୁ ବିନ୍ଦେ ରିଇକ ହଦାଗଲ. ୫ଦୁ ନାଜିନଲ୍ଲେଖିଦ୍ଵାରି (ପଞ୍ଜନ 42). ୬କେ ପୁନ୍ତୁକରିଲ୍ଲ “ଦେହ୍ୟ ହିକିଦ ଘଟନୀୟ” ବେଳାପ୍ତେବେଳାଦିଲବାର ଦାବିଲାଗାଦେ. ଲାଦାର ବାଦି ହଂଦିରୁ “ଦେହ୍ୟ ହିକିଦ ଘଟନୀୟ” ନୃତ୍ୟକେଇ ବାଗିନେ ନିରାକାରନୁତୁରେ, ମତ୍ତୁ “ହେଲିକ ଅନାରୋନ୍ଦ୍ରିୟ କେଷ୍ଟ ଅର୍ଦ୍ଧଗଳିମଧ୍ୟ ବିନ୍ଦୁଦିଲି” ଏବଂ ହେଲାତୁରେ. ବୈଦ୍ୟନାଦ ଲାକନୁ ହେଲିକ ଅନ୍ତର୍ଦ୍ଵାରେ ଯୁକ୍ତ ବାଗିନେ ହାତରୁ କେଷ୍ଟ ଅର୍ଦ୍ଧଗଳିମଧ୍ୟ କେହିଯିଲୁପ୍ରତିକିର୍ଣ୍ଣ ଅନ୍ତର୍ଦ୍ଵାରେ ଯୁକ୍ତ ମାଦୁତୁରୁଣେ. ୭ହେଲନୁ କୁମୁଖ୍ୟରେ ଯୁକ୍ତ ହେଲାପ୍ରତିକିର୍ଣ୍ଣ ଜନନମାହପଦୁ ଇତର ଅଶ୍ରୋତୁଲର ନେରଜନ ବାଗିନେ ଯୋଜିଲିଲେ, ଇଲ୍ଲପ୍ରୋଏ, ଗୋତ୍ରୀଲ ଆଦର ଲାକନୁ ଇନ୍ତନ୍ତୁ ନାଜିଲିଲ. ୮କେ ନିରାକାର ଜନରୁ ନେରଜନ ବାଗିନେ ବିନିଧ ମହାତନଂଜିକଣ୍ଠନ୍ତୁ ହୋଇଦିଲୁର. ୯ଦୁ ବହୁଳଃ କାଯିନାଗିରବହୁଦୁ, ନଧ୍ୟଦ ମହାଯାଜିତନୁ ନେହିଦିନନ ଅନ୍ତର୍ଦ୍ଵାରୀ କାଯିନିପିତ୍ତିଦ୍ଵାରି. ୧୦“ହଂଗର୍ଦ” ଅଦୁ ହୃଦୀନୀନିନିଦାଗିଦେ, ଅଦୁ ନମୁଗେ “ତାଙ୍କିନିକନ” ଏବଂ ହଦିନିଦ ସିନ୍ଦୁତୁରେ. କେ ହଦଦ ବହୁପଦନ୍ତୁ 1 କେଇଲିନି 11:19 ମତ୍ତୁ ଗଲାତ୍ୟ 5:20ରିଲ୍ଲ “ନ୍ୟାଧିକର” ଏବଂ ଭାଷାବାଂତରଗେଲାକିଦେ (କ୍ରେପିଲିନ୍ KJV) କେ ହଦପୁ ଫଳନାଯାଇଲାଏ ଅନ୍ତର୍ଦ୍ଵାରୁତ୍ତିଦେ (ଅଶ୍ରୋତୁଲର ଶ୍ରୀନ୍ତଗଳୁ 15:5; 26:5) ମତ୍ତୁ ଶ୍ରୀନ୍ତିରୁଗେ ତଙ୍ଗୁରି ଅନ୍ତର୍ଦ୍ଵାରୁପୁରିଲ୍ଲ (ଅଶ୍ରୋତୁଲର ଶ୍ରୀନ୍ତଗଳୁ 24:5; 28:22).

“ନେହିଦିନ ଅଦୁ ନଧ୍ୟକାଯିଲିନ ମାଦୁଲ୍ଲୁତୁ, ୧୨ଅପରା ନହ ଯେଇନୁବିନ ଜନିତୀଯକେ ବାଗିନେ ମୁହୂରଦିନିଦିଲୁ (ମୁତୁଯ 27:18; ମାର୍କ 15:10). ୧୩“ଦେହପଦାତ” ଏବଂ ହଦଦ ରିଇକ ଭାଷାବାଂତରପୁ “ନଂଦେଲାପାହକ” ଏବାଦାରିଦେ ମତ୍ତୁ ଅଦୁ ମାନଚନ୍ଦ୍ର ଦୃଷ୍ଟିକ ଦୂରତନ ବାଗିନେ ଅଦୁ ନାଜିନୁପୁରାଦାରିଦେ. ହେଲେ କେଇପରୁ ଵାଦିନୁପଦର ପ୍ରକାର (ମୁଖ୍ୟାଦାରି ଅନ୍ତର୍ଦ୍ଵାରୀ ଯାଏ ନିରାକାରନୁତୁରୁଣେ ଅପର) ଅଶ୍ରୋତୁଲର ଶ୍ରୀନ୍ତିଗାରି କରିବା ଭାବନେ ହେଲାଦିନ କେ ଲାପରୁ ନେରେ ଯାଏନ ଜନନିନିଦିନ କରିବାକାରି କରିବାକାରି କରିବାକାରି କରିବାକାରି. “କେ ହଦପୁ ବଲନାମାନ୍ୟାଦାରି ... NT of the spiritual messengers of God” (F. F. Bruce, *The Book of Acts*, The New International Commentary on the New Testament, rev. ed. [Grand Rapids, Mich.: Wm. B. Eerdmans Publishing Co., 1988], 110). ଶ୍ରୀତ୍ୟେବାନୁ ଭାଷାବାଂତରଦିଲ୍ଲ ନାମୁ ଦେଇପଦାତ ଏବଂ

జాతుండర మాయవాగ విజ్ఞరదిందియతైన. <sup>14</sup>ఆదు బహుఃః నువ్వాతేయ ఫోణజయస్తు నూజినపుదాగిద్ద ఇన్ను మాలతహచాగి ఇదు అప్పొన్తులర కేగల మీలే ఆదుచండద్దగిదే - మత్తు అవరు ఒందు వేళ ఇద్దు మాదిద్దరే, ఇదు ఆగదు. ఆ పటట్టితయ జేగనే బదలాగుపదు (అప్పొన్తులర కృత్యగభ 6:8-10; 8:1, 4, 5). <sup>15</sup>బహుః లూకను నస్తైణన్ను “నేనెబో” ఎందు కరేదద్దనే. ఇదు రోచుపుర అధికాలయాద థియోణశుననిగి (అప్పొన్తులర కృత్యగభ 1:1) ఈ న్యాయ మండశయ స్వభావపన్ను జేన్నూగి అలచుతేకాళ్లు సుకాయపాయతు. <sup>16</sup>ఇవరు రోచు స్నేసికరల్ల, ఆదరే దేవాలయద కావలుగారరాద యికొద్దయ. <sup>17</sup>కావవలుగారరు జనలిగి కేదరే కోలదద్దుదరే అప్పొన్తులరు కావలుగారలిద కేగే నోడికోళ్లప్పటిరు ఎంబుదన్ను నోఱడిల. నోఱడిల అప్పొన్తులర కృత్యగభ 21:30-36. <sup>18</sup>పేతెను త్రుతిభిసలు త్రుతిస్తిసిదను. ఆదరే యేణు సిరాకలసిదను (హోణాసి లుక 22:50, 51 యోహాన 18: 10, 11). సిస్పంతయాగి పేతెను ఈ హాపదింద కటలిరపముదు. <sup>19</sup>హరోణపాగి, అవర అధికారద న్యానపు ఏనాగిత్రిందరే రోచుస్తురు అదక్కే జవాబ్దురాగిద్దయ, యాకందరే అవరు సిజపాగి ఆకసమ్మ శిలుబెయ చేళిగే కాచిదయ. <sup>20</sup>“తీస్తనప్పు ఎజ్యసిదను” ఎంబ హదపు దేవచరు యేణుపన్ను అన్నప్ప స్తితిగే తరుపుదర (“హోన అరసనప్పుగి ఎజ్యసమపంతే”) బగేగి నూజినత్తుదే అధపా యేణుపన్ను న్యాపరేల శగింద ఎజ్యసప బగేగి నోజిపుదాగిదే. “ఎజ్యసమపద” ఘరంక్లిం ముంజే నూజినప్పటిప్పు ఇదర అధాపు మోదలనేయదు ఆగిదే. ఒందు వేళ, కేగోఽ, ఇదు యేణుమరణింద ఎద్దిద్దన్ను నూజినపిందరే, అల్ల యాపుదే అప్పొన్తులరు గురుతిసుపంత తేంద్రియ న్యాపన్ను నేరపాగి నూజినపంతపు యాపదూ ఆగపుద్దల. నాను నంబుతేని, అడ్డలింద, అదు యేణువిన దేహక పునుర్తునద బగేగి నూజినపంతద్దాగిదే. The New Century Version “దేవచరు ... యేణుపన్ను న్యాపరోళగింద ఎజ్యసిదను ఎందిదే!”

<sup>21</sup>మూల భాగదల్ల “ఘరపు” “క్రూజెయ” బదలాగి ఇదే (సోఱడిల KJV). ఇదు బహుః క్రూజెగి బియోధచాగస్తు నూజినపుదాగిదే (గమసిని గలాక్య 3:13, ధంచోణపదేళకాండ 21:23). <sup>22</sup>ఆదె లితయ హదపు అప్పొన్తులర కృత్యగభ 3:15రల్ల సిక్కుపాది: కిందిన నాటద లష్టోగెళస్తు నోఱడిల. <sup>23</sup>పాశ్చాత్యాపపు దేవచర పరపాగిద్దు ఇదు హాశాత్రాహక్కే తేలోఙణే కొడుపుదాగిదే మత్తు హాశాత్రాహక్కే ఒందు అచకాలపన్ను కొడుప లితయల్ల ఇదే. <sup>24</sup>అప్పొన్తులర కృత్యగభ పున్తుకదల్ల, కోనసబడంబికేయల్లపంతే, నంజకేయ, యారు నంజకేగి బిధేయరాగినుత్తరోఽా అపరన్ను రచ్చినుపుదాగిదే ఎందిదే (రోచుపుర 1:5; 16:26; గలాక్య 5:6; యాహోబ 2:14-26). <sup>25</sup>ఆదు పజసె 26రల్ల శ్వరంభద మాతుగిళస్తు ఒళసోందిల్ల, ఇదు ర్రీఎనల్ల బపత్తు హదగెళస్తు హోందిదే. <sup>26</sup>అవరు దేవచరు విధేయరా గుపదన్ను మాడిద్దరే, అవరు పలిశుద్దాక్తున్నపు హడెయుపరు. అవరు దీక్షాన్నాన హోందిదాగ ఇదు సిజపాగుపదు. (సోఱడిల అప్పొన్తులర కృత్యగభ 2:38రల్ల మోదలు బరువ “ఘూరు నాబిరజనరు కేగే రచ్చినప్పటిరు” ఎంబ లష్టోగెయస్తు నోఱడిల.) అవరు ఆగపల్ల, కేగోఽ, అప్పొన్తులరు హోందికోడంతే ఆదే లితయల్ల ప్రకపచాగుప ఆక్సున్ను అవరు హోందపల్ల, ఆదరే దేవచర ఘక్కాద అవరు దేవచర ఘగన ఆక్సున్ను హడెయుపంతపచాగు (గలాక్య 4:6). <sup>27</sup>అప్పొన్తులరు క్రిస్తునమూలకచే రస్కుణే ఎందు ఆనేళ లితయల్ల ఒక్క కేళద్దారే, ఆదరే అప్పొన్తులర కృత్యగభ పున్తుకదల్ల మోదల నాల ఈ “రస్కుక” ఎంబ హదపు సిగుత్తుదే. <sup>28</sup>ఈ బోధిసేయ అదర నంపుణితయిందాగి బోణినప్పటిరు (అప్పొన్తులర కృత్యగభ 12:1, 2), మత్తు నంపిత ఇన్ను, ఉత్సద అప్పొన్తులరు నష. అప్పొన్తులర మీలే బలపాగి ఆకుతేండరు, కేగోఽ, అపరల్ల ఎల్లరు ఈ నమయదల్ల కొల్లప్పటిరు. <sup>30</sup>హదకోళదల్ల నోఱడి “ఘలనాయయ.”

<sup>31</sup>కేలవరు తపాగి సియమగిళస్తు కట్టుసిచ్చుగి అంణకోండిరుపంతే యారు తేలురుత్తుయో “న్యాయిస్తురు” ఎందు కరెయిత్తేంచే. ఆ బిపరియెందం, యేణు ఒబ్బ న్యాయిస్తు (మాత్రయి 7:21-23). బదలాగి ఒబ్బ “న్యాయిస్తు” “బిబ్బను దేవపరన్ను కట్టుపాడిగే బీల తెంక్కాతల్లప్పటిపను” ఎందు. “దేవచరు నడిఅనదిద్దగా యాపను నడిఅనుత్తున అదారపాగి ఆగిద్దనే.” <sup>32</sup>హేజ్సిన లేఖకరు ఫలనాయిరాగిద్దరు: మండశయల్ల అనేళ జన

ଆଶ୍ରିତଙ୍କ ଅନ୍ଧର (ଆହୋନ୍ତଳର କୃତ୍ୟୁଗାଳ 4:5, 15). <sup>33</sup>ଜିଦ ଗମପାଯିଲାନୁ ବଂଦ ଅଧିଚା ହିଲିଯରାଦ ଗମାଯିଲାର. ଆତମୁ ରଖିବା (ନଷ୍ଟ ଶିକ୍ଷକର) ଏବଂ ଜମାଦସ୍ତୁ ଧରିଲିଦ୍ଧନୁ: ନାଥାରଣ ଶିକ୍ଷକର ରଜ୍ୟ (ନଷ୍ଟ ଶିକ୍ଷକର) ଏବଂ କରେଯିଲୁକୁଦ୍ୱର. ଆତନିରିଂତ ମୁଂଜ କେହଲ ଏଇ ଜନର ମାତ୍ର କେବେ ଜମାଦସ୍ତୁ ହେଉଛିକେଣିବେଳରେ. ଆତନ ତର୍ଜୁ ଅଜ୍ଞନାଦ ହିଲିଲାନ୍ତ ଦୃଷ୍ଟିକେହାନ୍ତପୁରୀନୁ ମୁକ୍ତ ଆତନ ତର୍ଜୁ ଭକ୍ତିପଂତରେ ହେନରାଗିଦ୍ଧନୁ.

<sup>34</sup>Quoted in William Barclay, *The Acts of the Apostles*, The Daily Study Bible Series, rev. ed. (Philadelphia, Pa.: Westminster Press, 1976), 49). <sup>35</sup>ଆମେଖାନିସଂଧ୍ୟା ନାଲ, ହଂଡ଼ିତର ଲାକନୁ ମୁଖ୍ୟଦ ବାରାନି ହିଁଦି ଏନୁ ନଦେଯତ ଏବଂ “ହେଲେ କଂଦହିଦିନନୁ” ଏବୁଦର ବର୍ଗୀ ଜିମିତରାଗିଦ୍ଧର. ନାଥୁରେଗିରାଳ ବକଶ ଅଚ୍ଛ, ଆଦରେ ଲାକନୁ ଯାବାଗଲା ହଲିବାରେ ତୈବିନିଦ ହେଲେଇେହିନଲ୍ଲପ୍ରଦ୍ୱନ୍ଦ୍ୱବ୍ରତନାଗିଦ୍ଧନୁ. <sup>36</sup>ଧ୍ୟୁଦନ ହୃତରଣପୁ ବିପାଦଗ୍ରହସାଗିତ୍ତ, ଯାକଂଦରେ ଜୀଳନ୍ତନ୍ତରେ ବରେଯିବନ୍ତ ବିବନ୍ଦେ ଧ୍ୟୁଦନ ହୃତରଣପୁ ଲାକନୁ ନେଇଶିଦ ନଂଠରଦଙ୍ଗ କଂଦବିବନ୍ଦ୍ୱବ୍ରତଗିର. କେବେ ନାଶିକୁ ଜୀଳନ୍ତନ୍ତରେ ମୁକ୍ତ ଲାକର ମାହୁତ ଜମାଦର କଂଦବିବନ୍ଦ୍ୱବ୍ରତଗିର. ତୈଲ ନାଶିକୁ ଜୀଳନ୍ତନ୍ତରେ ମୁକ୍ତ ଲାକର ମାହୁତ ଜମାଦର ଧ୍ୟୁଦର ଅଗିଦ୍ଧର ଅଧିଚା ଅଧରୁ ମାତନାକୁତ୍ତିପାର ଧ୍ୟୁତି ଅଛେ ଧ୍ୟୁଦନ ଆଗିଦ୍ଧ ଜୀଳନ୍ତନ୍ତରେ ନିମାଂକନିବୁ ନମାଦିଲ୍ଲାରେ ଏନ୍ତପୁରୀ (ଆମ କେହଳପ ଜୀଳନ୍ତନ୍ତରେ ମାକିଦ ବିଦେ ତର୍ଫ୍଱ଲ). ଲାକନୁ ଗମପାଯିଲାନୁ ବାହ୍ୟ ନିରାପତାରି ହେଲାହ୍ୟ ଅତ୍ୟନିଲିଯାଗିଦ ଏବଂ କେବେବକୁଦ.

<sup>37</sup>ବହୁଶି ଆତନ ହୃତାଦି ଅଧିବା ହେଲେଖୀଯନୁ ଏବଂ ଅଧିକାରିଯିତ୍ସାଗିର ହେଲାକେନିଦିଦ୍ଧନୁ.

<sup>38</sup>ଜୀଳନ୍ତନ୍ତରେ କାହାଦ ବିବନ୍ଦେ ଯାଦନ ବର୍ଗୀ ହେଲାଶୁଭନେ. ଆତନ ବିବନ୍ଦେଧୁ ହେନକେତିଲାଗେ ହଦ୍ଧେତିଯ ବିଦୁଲହାଗିଦ୍ଧ ଅଦୁ ଦୋହନୁରୁ ଯାଦାଯଦ ଅଧିକାରିଯ ମେଲେ କ୍ର. ଶ. ରେଲ୍ ବୁତ୍ରୁଯ ଶୁଵେତକାବାରି ଅଶ ତେଲାଗିନ୍ତୁ ହାତିଦ୍ୱିଲିମଦଳୀ. ଲାକନୁ 2ରଙ୍ଗ ନମାଦିତବା ରିବରପ ହାନେଖପାଲିଯ ତଦନଂତରଦଙ୍ଗ ଜରିଦ ହାନେଖମାରୀ ଅଦୁ ନହାଇତପାଗିବ. ଆ ଜେଲୁବାଜିଯ କେଜ୍ଜ ଲୁଲର୍ତ୍ତନଙ୍ଗ ଇନ୍ତକୁ ଜେଦିପକାଗିତୁ (ଗମନିଃ ଅହୋନ୍ତଳର କୃତ୍ୟୁଗାଳ 1:13).

<sup>39</sup>ଗମପାଯିଲାନୁ ମାତକଗଲ ଫଳନାଯର ଦ୍ୱେବଜ୍ଞାନଦ ନନ୍ଦନକୁ ନଲଦରନୁତ୍ତପେ, ହୋରତୁ କୈନ୍ତକ୍ଷେତ୍ର ଦ୍ୱେବଜ୍ଞାନଦ ମାତକଗିରାଗ୍ର. <sup>40</sup>କେଲୋରେ, କେ ଜେବିତଦଙ୍ଗ ଦୋହଗଲ ଅନେକ ନାଲ ଜିବିଗେନେହାଦିଯ କହାରା. ନକ୍ତ୍ୟଦେ କୋନୀଯିଲୁ ଗିଲାପୁରୁଥ.

<sup>41</sup>କେ ଦୋହଙ୍କପଚନ୍ତୁ କୁଲତାରି ଯେଲନୁଚାରାର ଅହୋନ୍ତଳରାଗଳେ “କାଦୁନେଇବାର”

ଶିଥିଯନ୍ତୁ ଅନୁନିଲନଅଲ୍ଲ (ଯୋହାନ୍ନା 4:1). <sup>42</sup>John Peter Lange, *Commentary on Acts*, vol. 1 (Grand Rapids, Mich.: Zondervan Publishing House, 1866), 101.

<sup>43</sup>J. W. McGarvey, *New Commentary on Acts of Apostles*, vol. 1 (Delight, Ark.: Gospel Light Publishing, Co., n.d.), 99. <sup>44</sup>ଇତ୍ତେଜିନ ନଂତରଦାଯଗିରଙ୍ଗି ଏହି ନଂତରି ଏବଂ ଦରେ ଗମପାଯିଲାନୁ କୈନ୍ତକ୍ଷେତ୍ରନେହାନେବା? ଏବୁଦି ଅଦୁ ଅଦ୍ଵିତ୍ୟ ବୁଲ୍ଲୀକଟିଲାନୁ ଯାଦ ଅଧାରଗଲା ଓଲୁ, ଗମପାଯିଲାନୁ ଅନେକ ଅର୍ଥିଯ ନୁଗକିପଣ୍ଟ ହେଉଛିଦ୍ଧନୁ, ଅଦରେ କୈନ୍ତକ୍ଷେତ୍ରକେ ନଂବଦିହିଦିନତ ବିଷୟଗିରିର ବିଦାର ଅତନ କୁରିଦନୀଗିଦ୍ଧନୁ. <sup>45</sup>ବହୁଜନ ଫଳନାଯର କୈନ୍ତରାଦରୁ (ଅହୋନ୍ତଳର କୃତ୍ୟୁଗାଳ 15:5; 23:6), ନେଲନୁ ହେଲନାଦାଦ୍ୱନ୍ଦ୍ୱନ୍ତୁ ଉତ୍ସଗୋନ୍ଦିଲ. <sup>46</sup>ଧ୍ୟେକାଂହାପଦେଇ ଶକାଂଦ 25:1-3. ଅପରାଧିଯ ହେତକତକୁ ଯୋହନ୍ନାଗିଦ୍ଧନ୍ତାର ମୁକ୍ତ ଏଷ୍ଟ ହେତକତଗଲ କୈନ୍ତକ୍ଷେତ୍ରଦିଲ୍ଲୁକ ଏବୁଦି ଅନୁଯାୟିଦିଲାପିତ୍ର ନିଷାକାର ଯଦ ମେଲେ ବିଦିରୁପିତ୍ର. <sup>47</sup>2 କେଲାନିଧି 11:24. ଅନେକର ନଲ୍ଲକ୍ରିଟ୍ ୧୦ଦିନ ମେଲେ ହେଲାଦିରେ, ଅଣ୍ଟେ ନଂହେଁ ହେତକତଗଲ ଅରନନ କୋନୀଯାଦିରେ, ଅଣ୍ଟେ ନଂହେଁ ହେତକତଗଲ ଆତନ ବେଲ୍ଲୀନମେଲେ କୈନ୍ତକ୍ଷେତ୍ରଦିଲିତ୍ତ. <sup>48</sup>McGarvey, 101. <sup>49</sup>ଯୋହନ୍ନାପୁର 5:3-5; 2 କେଲାନିଧି 6:10; ଫିଲଷ୍ଟି 1:29; 1 ହେତୁନ 1:6-9 ନକ ନେଇଦିଲ. <sup>50</sup>କେ ଧୃଷ୍ଟାଂତପଣ୍ଟ ରିକ୍ ଏଟ୍ଲୀଚ୍, Rick Atchley, “An Appreciation for Affliction,” Sermon preached at the Southern Hills church of Christ, Abilene, Texas, on 3 March 1985ଦିନ ତୈରୁଦିଲାଗିଦିଲ.

<sup>51</sup>ଦିନେନ୍ତିର ଏବଂ କେ ହତପୁ ଦିତାକ୍ଷି ଏବଂବିନ୍ଦ ହତଗିରିଦିଲାଗିଦିଲ.

<sup>52</sup>“ନୁବାରେ” ନେଇଦିଲ. ଅଦୁ ପଦକ ପଦ୍ଧତି ହିଁଦିନ ନରଜିକେଯନ୍ତ ନେଇଦିଲ. “ବେଳେ ନେଗି” ବାଲ ନାମାନ୍ତ୍ ଅଧରୁପୁ “ମୁଂଦାଗୁପୁଦ୍ଧନ୍ତୁ” ହେଲେନିପଦାଗିଦିଲ (ଲାଦାକରଙ୍ଗିକ ଅରନନ କୋନୀଯାଦିରେ). <sup>53</sup>ହେତ ନେଇପାଲ ବ୍ୟାକ ଜମାଦର ହିଲିଗ୍ରେନ୍ଟିଲାନ୍ତ ଏବଂ ଧ୍ୟୁତିକେନ୍ଦ୍ୱନ୍ଦ୍ୱବ୍ରତ ପରାଦିରେ! ଅଦକୁ ନମାନପାଦ ବଜନଗଲ ନେଇଦିଲ 20:20.